

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣದಲ್ಲಿನ ಸ್ವತ್ತಿನ ಹಂಚಿಕೆ ನಿಯಂತ್ರಣ) ನಿಯಮಗಳು, 2004

ಪ್ರಕರಣಗಳ ಅನುಕ್ರಮಣಿಕೆ

ನಿಯಮಗಳು:

1. ಹೆಸರು ಮತ್ತು ಪ್ರಾರಂಭ
2. ಪರಿಭಾಷೆಗಳು
3. ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆಗಾಗಿ ನಿವೇಶನ, ಇತ್ಯಾದಿಗಳ ನೀಡಿಕೆ.
4. ನಿವೇಶನ, ಇತ್ಯಾದಿಗಳ ಮೌಲ್ಯ ನಿರ್ಧರಣೆ
5. ನಿವೇಶನ ಮೌಲ್ಯವನ್ನು ಗೊತ್ತುಪಡಿಸಲು ಮಾನದಂಡಗಳು
6. ನೋಂದಣಿ
7. ಅರ್ಹತೆ
8. ಹಂಚಿಕೆಗಾಗಿ ಅರ್ಜಿದಾರರನ್ನು ಆಯ್ಕೆ ಮಾಡಲು ಸೂತ್ರಗಳು
9. ಮೂಲ ನಿವೇಶನದ ಹಂಚಿಕೆ
10. ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನ, ಅಂಗಡಿ, ಗೋದಾಮು ಅಥವಾ ಅಂಗಡಿ ಸಹಿತ ಗೋದಾಮು ಹಂಚಿಕೆ ಷರತ್ತುಗಳು
11. ಹಂಚಿಕೆ ಪಡೆದವನನ್ನು ಗುತ್ತಿಗೆದಾರನೆಂದು ಭಾವಿಸತಕ್ಕದ್ದು
12. ವರ್ಗಾವಣೆಗೆ ನಿರ್ಬಂಧ
13. ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆ
14. ತೂಕ ಮಾಡುವ ಯಂತ್ರಗಳು (ವೇಬ್ರಿಜ್) ಇತ್ಯಾದಿಗಳು ಹಂಚಿಕೆ
15. ಲೈಸೆನ್ಸ್ ಶುಲ್ಕವನ್ನು ನಿಗದಿಪಡಿಸುವುದು
16. ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಮಾಡುವ ಹಂಚಿಕೆಗಾಗಿ ಇರುವ ಷರತ್ತುಗಳು
17. ನಿವೇಶನ, ಇತ್ಯಾದಿಗಳನ್ನು ಮೀಸಲಿಡುವುದು
18. ಅರ್ಜಿದಾರನ ಮರಣ
19. ಸ್ವಯಿಚ್ಛೆಯಿಂದ ಹಿಂದಿರುಗಿಸುವುದು
20. ದಂಡರೂಪದ ಶುಲ್ಕ ಇತ್ಯಾದಿ
21. ಸಂಗತಿಗಳನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮುಚ್ಚಿಡುವುದು
22. ದುರ್ಬಳಕೆ, ಸೇರ್ಪಡೆಗಳ ಮತ್ತು ಮಾರ್ಪಾಟುಗಳ ಮೇಲೆ ನಿರ್ಬಂಧಗಳು
23. ಪುನರೀಕ್ಷಣೆ
24. ಸಹಕಾರಿ ಸಂಘಗಳು, ಇತ್ಯಾದಿಗಳಿಗೆ ನಿವೇಶನಗಳ ಹಂಚಿಕೆ

ನಮೂನೆ I ರಿಂದ IX

ಅಧಿಸೂಚನೆ

ಸಹಕಾರ ಸಚಿವಾಲಯ

ಅಧಿಸೂಚನೆ

ಸಂ.ಸಿಡಿ 58 ಎಂಆರ್‌ಇ 2002, ಬೆಂಗಳೂರು, ದಿನಾಂಕ 9ನೇ ಜುಲೈ 2004

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 146ನೆಯ ಪ್ರಕರಣದ (1)ನೇ ಉಪ ಪ್ರಕರಣದಿಂದ ಅಗತ್ಯಪಡಿಸಲಾದಂತೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968ನ್ನು 23ನೆಯ ಅಕ್ಟೋಬರ್, 2003ರ ಅಧಿಸೂಚನೆ ಸಂಖ್ಯೆ ಸಿಎಇ/58/ಎಂಆರ್‌ಇ/2002ನ್ನು 30ನೆಯ ಅಕ್ಟೋಬರ್ 2003ರ ರಾಜ್ಯಪತ್ರದ ಭಾಗ-iv-ಎ ವಿಶೇಷ ಸಂಚಿಕೆಯಲ್ಲಿ ನಿಯಮಗಳ ಕರಡನ್ನು ಪ್ರಕಟಿಸುವ ಮೂಲಕ, ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗಾಗಿ ಬಾಧಕವಾಗಬಹುದಾದ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದ್ದುದರಿಂದ.

ಸದರಿ ರಾಜ್ಯಪತ್ರವನ್ನು 2003ರ ಅಕ್ಟೋಬರ್ 30 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದ್ದುದರಿಂದ; ಮತ್ತು ಮೇಲೆ ನಿರ್ದಿಷ್ಟಪಡಿಸಲಾದ ಸದರಿ ಅವಧಿಯೊಳಗಾಗಿ ಸ್ವೀಕರಿಸಿದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ,

ಆದ್ದರಿಂದ ಈಗ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 146ನೆಯ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಹೆಸರು ಮತ್ತು ಪ್ರಾರಂಭ-(1) ಈ ನಿಯಮಗಳನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಸ್ಥಾಪಿಸಿದ ಹಂಚಿಕೆ ನಿಯಂತ್ರಣ) ನಿಯಮಗಳು, 2004 ಎಂದು ಕರೆಯತಕ್ಕದ್ದು.

(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು:- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(1) " ಅಧಿನಿಯಮ" ಎಂದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 ಎಂದು ಅರ್ಥ.

(2) 'ಹಂಚಿಕೆ ಪಡೆದವನು' ಎಂದರೆ, ಈ ನಿಯಮಗಳ ಮೇರೆಗೆ ಯಾವುದೇ ನಿವೇಶನ, ಗೋದಾಮು ಅಂಗಡಿ, ಅಂಗಡಿ ಸಹಿತ ಗೋದಾಮು, ತೂಕದ ಯಂತ್ರ (ವೇಬ್ರಿಡ್ಜ್) ಚಿಲ್ಲರೆ ಅಂಗಡಿಗಳು, ಕ್ಯಾಂಟೀನು, ಚಹಾದ ಅಂಗಡಿಗಳು ಅಥವಾ ಇತರ ಕಟ್ಟಡಗಳ ಹಂಚಿಕೆ ಪಡೆದವನು ಎಂದು ಅರ್ಥ.

(3) 'ಅನುಬಂಧ' ಎಂದರೆ, ಈ ನಿಯಮಗಳಿಗೆ ಲಗತ್ತಿಸಿದ ಅನುಬಂಧಗಳು,

(4) ' ಮೂಲ ನಿವೇಶನ' ಎಂದರೆ, ಕಡೆಯ ಪಕ್ಷ ಎರಡು ಬದಿಗೆ ಪರಸ್ಪರ ಲಂಬಕೋನದಲ್ಲಿರುವ, ರಸ್ತೆಗಳಿಂದ ಸುತ್ತುವರೆದಿರುವ ಮತ್ತು ಅದನ್ನು ಒಳಗೊಂಡಿರುವ ನಿವೇಶನ ಎಂದು ಅರ್ಥ.

(5) ' ಪ್ರಸಕ್ತ ಮೌಲ್ಯ' ಎಂದರೆ, ಮಾರುಕಟ್ಟೆ ಸಮಿತಿಯ ಈಗಾಗಲೇ ಹಂಚಿಕೆ ಮಾಡಿದ ನಿವೇಶನದ ಮೌಲ್ಯ ಎಂದು ಅರ್ಥ.

(6) 'ಇಲಾಖೆ' ಎಂದರೆ, ಕೃಷಿ ಮಾರುಕಟ್ಟೆ ಇಲಾಖೆ ಎಂದು ಅರ್ಥ.

(7) 'ನಮೂನೆ' ಎಂದರೆ, ಈ ನಿಯಮಗಳಿಗೆ ಲಗತ್ತಿಸಿದ ನಮೂನೆ.

(8) ' ಲೈಸೆನ್ಸ್ ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕ' ಎಂದರೆ, ದಲಾಲನಾಗಿ, ವ್ಯಾಪಾರಿಯಾಗಿ, ದಲ್ಲಾಳಿಯಾಗಿ, ಆಮದು ಮಾಡಿಕೊಳ್ಳುವವನಾಗಿ, ಜಿನ್ನರ್‌ನಾಗಿ, ಪ್ರಸ್ಸರ್‌ನಾಗಿ, ಕ್ರಶರ್‌ನಾಗಿ, ದಾಸ್ತಾನುದಾರನಾಗಿ, ಉಗ್ರಾಣದಾರನಾಗಿ, ರಫ್ತುದಾರನಾಗಿ ಲೈಸೆನ್ಸ್ ಹೊಂದಿರುವ ವ್ಯಕ್ತಿ ಎಂದು ಅರ್ಥ.

(9) 'ಸೇವಾ ಸಂಸ್ಥೆಗಳು' ಇದು ಅಂಚೆ ಇಲಾಖೆಯನ್ನು, ತಂತಿ ಇಲಾಖೆಯನ್ನು, ಪೊಲೀಸ್ ಇಲಾಖೆಯನ್ನು, ಅಗ್ನಿಶಾಮಕ ಸೇವೆಯನ್ನು, ಬ್ಯಾಂಕನ್ನು ಮತ್ತು ಆಸ್ಪತ್ರೆಯನ್ನು ಅಥವಾ ಪಶುವೈದ್ಯಕೀಯ ಆಸ್ಪತ್ರೆಯನ್ನು ಅಥವಾ ಕಾಲ ಕಾಲಕ್ಕೆ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂತೆ ಇತರ ಸರ್ಕಾರಿ ಕಛೇರಿಗಳನ್ನು ಒಳಗೊಳ್ಳುತ್ತದೆ.

3. ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆಗಾಗಿ ನಿವೇಶನ, ಇತ್ಯಾದಿಗಳ ನೀಡಿಕೆ:-

(1) ಮಾರುಕಟ್ಟೆ ಸಮಿತಿಯು, ಈ ನಿಯಮಗಳು ಮತ್ತು ರಾಜ್ಯ ಸರ್ಕಾರದ ಸಾಮಾನ್ಯ ಮತ್ತು ವಿಶೇಷ ಆದೇಶಗಳಿಗೊಳಪಟ್ಟು, ಮಾರುಕಟ್ಟೆ ಪ್ರಾಂಗಣದಲ್ಲಿ ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನಗಳನ್ನು, ಅಂಗಡಿಗಳನ್ನು, ಗೋದಾಮುಗಳನ್ನು ಅಥವಾ ಅಂಗಡಿ ಸಹಿತ ಗೋದಾಮುಗಳನ್ನು ಹಂಚಿಕೆಗಾಗಿ ನೀಡಬಹುದು.

(2) ಅಂಥ ಹಂಚಿಕೆಗೆ ಸಂಬಂಧಪಟ್ಟಂತೆ ಸ್ಥಳವನ್ನು, ನಿವೇಶನಗಳ ಸಂಖ್ಯೆಯನ್ನು, ಗೋದಾಮುಗಳನ್ನು ಅಂಗಡಿ ಸಹಿತ ಗೋದಾಮುಗಳು ಯಾವುದರೂ ಇದ್ದರೆ ಅವುಗಳನ್ನು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕವನ್ನು ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಛೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಚ್ಚಿಸುವ ಮೂಲಕ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆ ಇಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಸೂಕ್ತ ಪ್ರಚಾರ ನೀಡತಕ್ಕದ್ದು.

(3) ಮಾರುಕಟ್ಟೆ ಸಮಿತಿಯು, ನಿವೇಶನಗಳನ್ನು, ಗೋದಾಮುಗಳನ್ನು, ಅಂಗಡಿಗಳನ್ನು ಅಥವಾ ಅಂಗಡಿ ಸಹಿತ ಗೋದಾಮುಗಳನ್ನು ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡುವ ಸಂಬಂಧದಲ್ಲಿ ಅರ್ಜಿಗಳನ್ನು ಕರೆದಾಗ, 6ನೇ ನಿಯಮದ ಮೇಲೆಗೆ ನೋಂದಾಯಿಸಿದ, ಲೈಸೆನ್ಸ್ ಪಡೆದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನು ನಿವೇಶನದ, ಗೋದಾಮಿನ, ಅಂಗಡಿಯ ಅಥವಾ ಸಂದರ್ಭಾನುಸಾರ ಅಂಗಡಿ ಸಹಿತ ಗೋದಾಮುಗಳ ಸಂಬಂಧದಲ್ಲಿ ಅದರ ಮೌಲ್ಯದ ಶೇಕಡಾ ಇಪ್ಪತ್ತೈದಕ್ಕಿಂತ ಕಡಿಮೆಯಲ್ಲದ ಆರಂಭಿಕ ಠೇವಣಿಯೊಂದಿಗೆ, ನಮೂನೆ III ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು.

(4) ಯಾರೇ ನೋಂದಾಯಿತ ಅರ್ಜಿದಾರನು ಮಾರುಕಟ್ಟೆ ಸಮಿತಿಯಿಂದ ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನದ, ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಯನ್ನು ಪಡೆಯಲು ವಿಫಲವಾದಲ್ಲಿ, ಆ ಅರ್ಜಿದಾರನು ಆ ನೋಂದಣಿ ಪ್ರಮಾಣ ಪತ್ರವನ್ನು ಹಿಂದಿರುಗಿಸುವ ಮೂಲಕ ನೋಂದಣಿಯನ್ನು ಹಿಂದಕ್ಕೆ ಪಡೆದ ಹೊತು ಆ ನೋಂದಣಿಯು ನಂತರದ ಹಂಚಿಕೆಗಳಿಗೆ ಕೂಡ ಸಿಂಧುವಾಗಿರತಕ್ಕದ್ದು.

(5) ಮಾರುಕಟ್ಟೆ ಸಮಿತಿಯು, 4ನೇ, 5ನೇ, 7ನೇ ಮತ್ತು 8ನೇ ನಿಯಮಗಳ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ನಿವೇಶನದ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಹಂಚಿಕೆ ಮಾಡಬಹುದು.

4. ನಿವೇಶನ, ಇತ್ಯಾದಿಗಳ ಮೌಲ್ಯ ನಿರ್ಧರಣೆ:- (1) ಮಾರುಕಟ್ಟೆ ಸಮಿತಿಯು, ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ಹಂಚಿಕೆ ಮಾಡಬೇಕಾದ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿತ ಮೌಲ್ಯ ನಿರ್ಧರಣಾ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ನಿಂದ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಪಡೆಯತಕ್ಕದ್ದು. ಅವರು, (2)ನೆಯ ಉಪ ನಿಯಮದ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಮೌಲ್ಯನಿರ್ಧರಣಾ ಪ್ರಮಾಣಪತ್ರವನ್ನು ನೀಡತಕ್ಕದ್ದು. ಮಾರುಕಟ್ಟೆ ಸಮಿತಿಯು ಯುಕ್ತ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ನು ಹಾಗೆ ನಿಗದಿಪಡಿಸಿದ ಮೌಲ್ಯವನ್ನು ಹೆಚ್ಚಿಸಬಹುದು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಥವಾ ಮಾರುಕಟ್ಟೆ ಸಮಿತಿಯು ಹಾಗೆ ನಿಗದಿಪಡಿಸಿದ ಮೌಲ್ಯವು ಕೃಷಿ ಮಾರುಕಟ್ಟೆಯ ನಿರ್ದೇಶಕರ ಅನುಮೋದನೆಗೊಳಪಟ್ಟಿರತಕ್ಕದ್ದು. ಅವರು ಕಾರಣಗಳನ್ನು ದಾಖಲಿಸಿದ ನಂತರ ಅಂಥ ಮಾರ್ಪಾಟುಗಳೊಂದಿಗೆ ಅನುಮೋದನೆ ನೀಡಬಹುದು.

(2) ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಹಂಚಿಕೆ ಮಾಡುವ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯವನ್ನು ನಿರ್ಧರಿಸುವಾಗ ಈ ಕೆಳಕಂಡ ಸಂಗತಿಗಳನ್ನು ಪರಿಗಣಿಸತಕ್ಕದ್ದು:-

(i) ಹೆಚ್ಚಿನ ಪರಿಹಾರವನ್ನು ಸಂದಾಯ ಮಾಡಿರುವುದನ್ನೂ ಒಳಗೊಂಡಂತೆ ಭೂ ಸ್ವಾಧೀನಕ್ಕಾಗಿ ಮಾಡಿದ ಖರ್ಚು ಮತ್ತು ಭೂಸ್ವಾಧೀನದ ದಿನಾಂಕದಿಂದ ವರ್ಷಕ್ಕೆ ಶೇಖಡಾ ಐದರ ಬಡ್ಡಿದರದಲ್ಲಿ ಸಂದಾಯ ಮಾಡಿದ ಬಡ್ಡಿಯ ಮೊಬಲಗು

(ii) ರಸ್ತೆಗಳು, ಚರಂಡಿಗಳು, ಅಡಿಗಾಲುವೆಗಳು, ವಿದ್ಯುದ್ದೀಕರಣ, ನೀರು ಪೂರೈಕೆ, ಕಾಂಪೌಂಡು ಗೋಡೆ/ಬೇಲಿ ಹಾಕುವುದು, ಹರಾಜು ಕಟ್ಟಿ, ಬ್ಯಾಂಕ್, ಅಂಚೆ ಕಛೇರಿ ಕಟ್ಟಡ, ಶ್ರಮಿಕ ಭವನ, ರೈತ ಭವನ, ಸಮುದಾಯ ಭವನ, ಕಛೇರಿ ಕಟ್ಟಡ, ಅತಿದಿ ಗೃಹ, ಒಣ ಹಾಕುವುದಕ್ಕೆ ಕಟ್ಟಿ, ಸುಂಕದ ಕಟ್ಟಿ, ತೂಕ ಮಾಡುವ ಯಂತ್ರ(ವೇಬ್ರಿಜ್), ಪಶು ಚಿಕಿತ್ಸಾಲಯ, ಕ್ಯಾಂಟೀನು ಕಟ್ಟಡ ಇತ್ಯಾದಿಗಳಂಥ ಮೂಲ ಸೌಕರ್ಯಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಒದಗಿಸುವುದಕ್ಕಾಗಿ ಖರ್ಚು ಮಾಡಲಾದ ಮೊಬಲಗು ಮತ್ತು ಅಂಥ ಮೊತ್ತದ ಮೇಲೆ, ಖರ್ಚು ಮಾಡಿದ ವರ್ಷದಿಂದ ವಾರ್ಷಿಕ ಶೇಖಡಾ ಐದರ ದರದಲ್ಲಿ ಲೆಕ್ಕ ಹಾಕಿದ ಬಡ್ಡಿ.

(iii) ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಸಂಬಂಧದಲ್ಲಿ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ನಿರ್ಮಾಣ ವೆಚ್ಚವನ್ನು ಕೂಡ ಈ ಮೇಲ್ಕಂಡ ಖಂಡಗಳಲ್ಲಿ ನಮೂದಿಸಿದ ಮೊಬಲಗಿನ ಜೊತೆಗೆ ಹೆಚ್ಚುವರಿಯಾಗಿ ಸೇರಿಸತಕ್ಕದ್ದು.

(iv) ಕಟ್ಟಡ ಮೌಲ್ಯದಲ್ಲಿನ ಇಳಿತವನ್ನು, ಲೋಕೋಪಯೋಗಿ ಇಲಾಖಾ ಸಂಹಿತೆಯಂತೆ ಲೆಕ್ಕ ಹಾಕತಕ್ಕದ್ದು.

5. ನಿವೇಶನ ಮೌಲ್ಯವನ್ನು ಗೊತ್ತುಪಡಿಸಲು ಮಾನದಂಡಗಳು: (1) ನಿವೇಶನದ ಮೌಲ್ಯವನ್ನು ನಿರ್ಧರಿಸುವ ಉದ್ದೇಶಕ್ಕಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಹಿಂದಿನ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಮಾರುಕಟ್ಟೆ ಶುಲ್ಕವನ್ನು ಮತ್ತು ಅನುಬಂಧದಲ್ಲಿ ತೋರಿಸಲಾಗಿರುವಂತೆ 3ನೇ ನಿಯಮದ ಮೇರೆಗೆ ಹಂಚಿಕೆಗಾಗಿ ಕನಿಷ್ಠ ಮಾರ್ಗದರ್ಶಿ ಮೌಲ್ಯವನ್ನು ಆಧರಿಸಿ ವರ್ಗೀಕರಿಸಲಾಗಿದೆ.

(2) 4ನೇ ನಿಯಮದ ಮೇರೆಗೆ ಮೌಲ್ಯವನ್ನು ಅನುಮೋದಿಸುವಾಗ, ಕೃಷಿ ಮಾರುಕಟ್ಟೆ ನಿರ್ದೇಶಕನು ಈ ಕೆಳಕಂಡವುಗಳಲ್ಲಿ ಅತ್ಯಂತ ಹೆಚ್ಚಿನ ಮೌಲ್ಯವನ್ನು ಪರಿಗಣಿಸತಕ್ಕದ್ದು, ಎಂದರೆ.-

(i) ನಿವೇಶನದ ಪ್ರಸಕ್ತ ಮೌಲ್ಯ;

(ii) ಅನುಬಂಧದಲ್ಲಿ ತೋರಿಸಲಾದಂತೆ ನಿವೇಶನದ ಕನಿಷ್ಠ ಮಾರ್ಗದರ್ಶಿ ಮೌಲ್ಯ;

(iii) 4ನೇ ನಿಯಮದ ಮೇರೆಗೆ ನಿರ್ದರಿಸಲಾದ ಮೌಲ್ಯ.

6. ನೋಂದಣಿ.- (1) ಪ್ರತಿಯೊಬ್ಬ ಲೈಸೆನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನು, ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಥವಾ ಸಂದರ್ಭಾನುಸಾರ ಅನುಮತಿ ಮತ್ತು ಲೈಸೆನ್ಸು ಆಧಾರದ ಮೇಲೆ, ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, ಅನುಬಂಧದಲ್ಲಿ ನಿರ್ದಿಷ್ಟಪಡಿಸಲಾದಂತೆ ಮರುಸಂದಾಯ ಮಾಡಲಾಗದ ನೋಂದಣಿ ಶುಲ್ಕದೊಂದಿಗೆ ನಮೂನೆ-1 ರಲ್ಲಿ ಮಾರುಕಟ್ಟೆ ಸಮಿತಿಗೆ ನೋಂದಣಿಗಾಗಿ ಅರ್ಜಿ ಸಲ್ಲಿಸತಕ್ಕದ್ದು.

(2) ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸಿದ ನಂತರ, ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯು ಅದನ್ನು ಪರಿಶೋಧಿಸತಕ್ಕದ್ದು ಮತ್ತು ಅರ್ಜಿಯಲ್ಲಿರುವ ಸಂಗತಿಗಳು ಸರಿಯಾಗಿವೆಯೆಂದು ಕಂಡುಬಂದರೆ, ಅವನು ಅರ್ಜಿದಾರನ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು ಹಾಗೂ ನಮೂನೆ-ಉಖ ರಲ್ಲಿ ಸ್ವೀಕೃತಿ ಪತ್ರ ನೀಡತಕ್ಕದ್ದು.

(3) ಈ ಉದ್ದೇಶಕ್ಕಾಗಿ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಪ್ರತ್ಯೇಕ ರಿಜಿಸ್ಟ್ರನ್ನು ನಿರ್ವಹಿಸತಕ್ಕದ್ದು ಮತ್ತು ಅರ್ಜಿಯನ್ನು ಸ್ವೀಕರಿಸಿದ ದಿನಾಂಕಗಳನ್ನು ಆಧರಿಸಿ ಅರ್ಜಿಗಳನ್ನು ಕಾಲಾನುಕ್ರಮದಲ್ಲಿ ನಮೂದಿಸತಕ್ಕದ್ದು ಮತ್ತು ಯಾವ ಕಾರಣಗಳಿಗಾಗಿ ಅರ್ಜಿಯು ಸ್ವೀಕೃತವಾಗಿಲ್ಲವೋ ಅವುಗಳನ್ನು ಅರ್ಜಿದಾರನಿಗೆ ಲಿಖಿತದಲ್ಲಿ ತಿಳಿಸಿದ್ದ ಹೊರತು, ಅವುಗಳ ಕ್ರಮಸಂಖ್ಯೆಯೇ ನೋಂದಣಿ ಸಂಖ್ಯೆಯಾಗಿರತಕ್ಕದ್ದು.

7. ಅರ್ಹತೆ.- (1) ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರದ ಮತ್ತು ಮಾರಾಟಗಾರನಿಗೆ ಅಥವಾ ಮಾರುಕಟ್ಟೆ ಸಮಿತಿಗೆ ಯಾವುದೇ ಬಾಕಿಗಳನ್ನು ಸಂದಾಯ ಮಾಡದೇ ವಿಫಲವಾಗಿರುವ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ಮಾರುಕಟ್ಟೆ ವ್ಯವಹಾರದಲ್ಲಿ ಅಥವಾ ಕೃಷಿ, ತೋಟಗಾರಿಕೆ ಅಥವಾ ಪಶುಸಂಗೋಪನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರದ ವ್ಯಕ್ತಿಗೆ ಅಥವಾ ಸಂಸ್ಥೆಗೆ ಅಥವಾ ಸಂಘಟನೆಗೆ ರಾಜ್ಯ ಅಥವಾ ಕೇಂದ್ರ ಉಗ್ರಾಣ ನಿಗಮಕ್ಕೆ, ಸೇವಾ ಸಂಸ್ಥೆಗಳಿಗೆ, ಮಾರುಕಟ್ಟೆ ಕಾರ್ಯನಿರ್ವಾಹಕರುಗಳ ನೋಂದಾಯಿತ ಸಂಘಗಳಿಗೆ ಅಥವಾ ಬ್ಯಾಮಕುಗಳಿಗೆ ಅಥವಾ ಎಸ್.ಟಿ.ಡಿ. ಬೂತುಗಳ ಸ್ಥಾಪನೆಗಾಗಿ ಮಾತ್ರವೇ ಅಥವಾ ಮಾರುಕಟ್ಟೆ ಬಳಕೆದಾರರ ಸಾಮಾನ್ಯ ಸೌಕರ್ಯಗಳ ನಿರ್ಮಾಣಕ್ಕಾಗಿ ಮಾತ್ರವೇ ಹೊರತು, ಮಾರುಕಟ್ಟೆ ಪ್ರಾಂಗಣದಲ್ಲಿ ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಥವಾ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸು ಆಧಾರದ ಮೇಲೆ ನಿವೇಶನವನ್ನು, ಅಂಗಡಿಯನ್ನು, ಗೋದಾಮನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡತಕ್ಕದ್ದಲ್ಲ.

(2) ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನು ತನ್ನ ಹೆಸರಿನಲ್ಲಾಗಲಿ ಅಥವಾ ತಾನು ಪಾಲುದಾರನಾಗಿರುವ ಫರ್ಮಿನ ಹೆಸರಿನಲ್ಲಾಗಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಈಗಾಗಲೇ ಒಂದು ನಿವೇಶನವನ್ನು, ಅಂಗಡಿಯನ್ನು, ಅಥವಾ ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಹೊಂದಿದ್ದರೆ ಅವನಿಗೆ ನಿವೇಶನವನ್ನು ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಈ ನಿಯಮಗಳ ಮೇರೆಗೆ ಹಂಚಿಕೆ ಮಾಡತಕ್ಕದ್ದಲ್ಲ.

8. ಹಂಚಿಕೆಗಾಗಿ ಅರ್ಜಿದಾರರನ್ನು ಆಯ್ಕೆ ಮಾಡಲು ಸೂತ್ರಗಳು.- (1) ಮಾರುಕಟ್ಟೆ ಸಮಿತಿಯು, 3ನೇ ಅಥವಾ 13ನೇ ನಿಯಮದ ಮೇರೆಗೆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆಯ ಸಂಬಂಧದಲ್ಲಿ, ಪ್ರತಿಯೊಬ್ಬ ಅರ್ಜಿದಾರನಿಗೆ ಸಂಬಂಧಿಸಿದಂತೆ ಆತನ

ಅರ್ಹತೆಗಳನ್ನೇ ಪರಿಗಣಿಸತಕ್ಕದ್ದು ಮತ್ತು 3ನೇ ಅಥವಾ 13ನೇ ನಿಯಮದ ಮೇರೆಗೆ ಹಂಚಿಕೆಗೆ ಆಯ್ಕೆ ಮಾಡುವಾಗ ಈ ಕೆಳಗಿನ ಸೂತ್ರಗಳನ್ನು ಪರಿಗಣಿಸತಕ್ಕದ್ದು, ಎಂದರೆ.-

(i) ಅರ್ಜಿದಾರನ ಸ್ಥಾನಮಾನ, ಎಂದರೆ ವ್ಯಕ್ತಿಯೇ, ಅವಿಭಕ್ತ ಕುಟುಂಬವೇ ಅಥವಾ ಪಾಲುದಾರಿಕೆ ಫರ್ಮ;

(ii) ಲೈಸೆನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನು ಹಂಚಿಕೆಗಾಗಿ ಎಷ್ಟು ವರ್ಷಗಳಿಂದ ಕಾರ್ಯರತನಾದನೆ ಮತ್ತು ಈ ಹಿಂದಿನ ಪ್ರಯತ್ನಗಳಲ್ಲಿ ಅರ್ಹತೆಯಿದ್ದಾಗಲೂ ಹಂಚಿಕೆ ಪಡೆಯಲು ಅಸಮರ್ಥನಾದುದು;

(iii) ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂದಾಯ ಮಾಡಿದ ಒಟ್ಟು ಮಾರುಕಟ್ಟೆ ಶುಲ್ಕ ಮತ್ತು ಒಂದು ವರ್ಷದಲ್ಲಿ ಸಂದಾಯ ಮಾಡಿದ ಸರಾಸರಿ ಮಾರುಕಟ್ಟೆ ಶುಲ್ಕ.

(2) ಹಂಚಿಕೆ ಮಾಡುವ ಸಮಯದಲ್ಲಿ, ಲೈಸೆನ್ಸು ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕರಿಂದ ಸಾಕಷ್ಟು ಸಂಖ್ಯೆಯು ಅರ್ಜಿಗಳು ಬಾರದಿರುವಲ್ಲಿ, ಮಾರುಕಟ್ಟೆ ಸಮಿತಿಯು ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮತಿ ಪಡೆದು ಈ ಮೇಲ್ಕಂಡ ಷರತ್ತುಗಳನ್ನು ಸಡಿಲಿಸಬಹುದು.

(3) ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯು, ಅರ್ಜಿದಾರನ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಏಳು ದಿನಗಳ ಒಳಗಾಗಿ ಅಂಧ ಪಟ್ಟಿಯನ್ನು ಮಾರುಕಟ್ಟೆ ಸಮಿತಿಯ ಸೂಚನಾ ಫಲಕದ ಮೇಲೆ ಪ್ರಕಟಿಸುವಂತೆ ಮಾಡತಕ್ಕದ್ದು.

(4) ಅರ್ಜಿದಾರರ ಜೇಷ್ಠತಾ ಪಟ್ಟಿಯನ್ನು, ಅರ್ಜಿದಾರರ ಹೆಸರುಗಳು, ಹಂಚಿಕೆಗಾಗಿ ಅವರು ಮಾಡಿದ ಪ್ರಯತ್ನಗಳು, ಅವರು ಸಂದಾಯ ಮಾಡಿದ ಮೂರು ವರ್ಷಗಳ ಸರಾಸರಿ ಮಾರುಕಟ್ಟೆ ಶುಲ್ಕ ಒಳಗೊಂಡಂತೆ, ನಮೂನೆ ಸಂಖ್ಯೆ- ix ರಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಪಟ್ಟಿಯನ್ನು ಸಿದ್ಧಪಡಿಸುವಾಗ ಈ ಕೆಳಕಂಡ ಮಾನದಂಡಗಳನ್ನು ಅನುಸರಿಸತಕ್ಕದ್ದು ಮತ್ತು ಅರ್ಜಿದಾರರು ಗಳಿಸಿದ ಅತ್ಯಧಿಕ ಅಂಕಗಳೇ ಜೇಷ್ಠತಾ ಕ್ರಮಕ್ಕೆ ಆಧಾರವಾಗಿರತಕ್ಕದ್ದು.

(i) ನಿರಂತರವಾಗಿ ಪೂರ್ಣಗೊಳಿಸಿದ ಲೈಸೆನ್ಸಿನ ಪ್ರತಿಯೊಂದು ವರ್ಷವನ್ನು ಎರಡು ಅಂಕಗಳಾಗಿ ಪರಿಗಣಿಸತಕ್ಕದ್ದು.

(ii) ಹಂಚಿಕೆಗಾಗಿ ಅರ್ಜಿದಾರನು ಮಾಡಿದ ಪ್ರತಿಯೊಂದು ಪ್ರಯತ್ನವನ್ನು ಎರಡು ಅಂಕಗಳಾಗಿ ಪರಿಗಣಿಸತಕ್ಕದ್ದು.

(iii) ಅರ್ಜಿದಾರನು ಸಂದಾಯ ಮಾಡಿದ ಸರಾಸರಿ ಮಾರುಕಟ್ಟೆ ಶುಲ್ಕದ ಒಂದು ಸಾವಿರ ರೂಪಾಯಿಗಳ ಪ್ರತಿಯೊಂದು ಘಟಕವನ್ನು ಒಂದು ಅಂಕವೆಂದು ಪರಿಗಣಿಸತಕ್ಕದ್ದು ಮತ್ತು ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರುವುದನ್ನು ಅಂಕಗಳ ಗಣನೆಯಲ್ಲಿ ಬಿಟ್ಟುಬಿಡತಕ್ಕದ್ದು.

9. ಮೂಲ ನಿವೇಶನದ ಹಂಚಿಕೆ.- (1) 3ನೆಯ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಆದರೆ 4ನೇ ಮತ್ತು 5ನೇ ನಿಯಮಗಳಿಗೆ ಮತ್ತು 7ನೇ ನಿಯಮದ (1)ನೇ ಉಪನಿಯಮಗಳಿಗೊಳಪಟ್ಟು ಮಾರುಕಟ್ಟೆ ಪ್ರಾಂಗಣದಲ್ಲಿನ ಮೂಲ ನಿವೇಶನವನ್ನು, ಲೈಸೆನ್ಸು ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಸಾರ್ವಜನಿಕ ಹರಾಜಿನಲ್ಲಿ ಹಂಚಿಕೆ ಮಾಡತಕ್ಕದ್ದು. ಅಂಧ ಹಂಚಿಕೆಗೆ 3ನೇ ನಿಯಮದ (1)ನೇ ಮತ್ತು (2)ನೇ ಉಪನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನವನ್ನೇ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು.

(2) ಈ ನಿಯಮದ ಮೇರೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಯಾರೇ ವ್ಯಕ್ತಿಯು ನಿವೇಶನ ಮೌಲ್ಯದ ಶೇಕಡಾ ಇಪ್ಪತ್ತೈದಕ್ಕಿಂತ ಕಡಿಮೆಯಿಲ್ಲದ ಆರಂಭಿಕ ಠೇವಣಿಯೊಂದಿಗೆ ನಮೂನೆ- III ರಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

(3) ಅತಿ ಹೆಚ್ಚಿನ ಸವಾಲು ಕೂಗಿದವನು, ಅವನು ಕೂಗಿದ ಹರಾಜು ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟು ಮೊತ್ತವನ್ನು, ಅದರಲ್ಲಿ ಈಗಾಗಲೇ ರೇವಣಿ ಮಾಡಿದ್ದ ಆರಂಭಿಕ ರೇವಣಿಯನ್ನು ಕಳೆದು ಉಳಿದ ಮೊತ್ತವನ್ನು ಹರಾಜು ದಿನಾಂಕದಿಂದ ಒಂದು ವಾರದೊಳಗಾಗಿ ಕಟ್ಟತಕ್ಕದ್ದು, ಹಾಗೆ ಮಾಡಲು ವಿಫಲನಾದರೆ, ಅತಿ ಹೆಚ್ಚಿನ ಸವಾಲು ಕೂಗಿದವನು ಕಟ್ಟಿದ್ದ ಆರಂಭಿಕ ರೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಹಾಗೂ ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನಿಗೆ ಮೊಬಲಗಿನ ಸಂದಾಯಕ್ಕೆ ಅವಕಾಶ ನೀಡತಕ್ಕದ್ದು. ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನೂ ಕೂಡ ಆ ಮೊಬಲಗನ್ನು ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ, ಮಾರುಕಟ್ಟೆ ಸಮಿತಿಯು ಮರುಹರಾಜು ನಡೆಸತಕ್ಕದ್ದು.

10.ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನ, ಅಂಗಡಿ, ಗೋದಾಮು ಅಥವಾ ಅಂಗಡಿ ಸಹಿತ ಗೋದಾಮು ಹಂಚಿಕೆ ಷರತ್ತುಗಳು.- (1) ಮೂಲ ನಿವೇಶನವೂ ಸೇರಿದಂತೆ, ನಿವೇಶನವನ್ನು, ಗೋದಾಮನ್ನು, ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಮಾರುಕಟ್ಟೆ ಸಮಿತಿಯು ಗುತ್ತಿಗೆ ಸಹಿತ ಮಾರಾಟದ ಮೇಲೆ ಹಂಚಿಕೆ ಮಾಡುವಾಗ, ಆ ಹಂಚಿಕೆಯು ಕೃಷಿ ಮಾರುಕಟ್ಟೆ ನಿರ್ದೇಶಕರ ಅನುಮೋದನೆಗೊಳಪಟ್ಟಿರತಕ್ಕದ್ದು ಮತ್ತು ಈ ಕೆಳಕಂಡ ಷರತ್ತುಗಳಿಗೆ ಕೂಡ ಒಳಪಟ್ಟಿರತಕ್ಕದ್ದು, ಎಂದರೆ:-

(i) ಹಂಚಿಕೆ ಪಡೆದವನು, 3ನೇ ನಿಯಮದ (3)ನೆಯ ಉಪನಿಯಮದ ಮೇರೆಗೆ ಈಗಾಗಲೇ ಸಂದಾಯ ಮಾಡಿದ ಮೊಬಲಗನ್ನು ಕಳೆದು, ಹಂಚಿಕೆ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 90 ದಿನಗಳ ಅವಧಿಯೊಳಗಾಗಿ ನಿವೇಶನದ, ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯದ ಬಾಕಿ ಮೊಬಲಗನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು. 90 ದಿನಗಳ ಅವಧಿಯೊಳಗಾಗಿ ಸದರಿ ಮೌಲ್ಯವನ್ನು ಸಂದಾಯ ಮಾಡದಿರುವಲ್ಲಿ, 60 ದಿನಗಳನ್ನು ಮೀರದ ಅವಧಿಗಾಗಿ ಮತ್ತಷ್ಟು ಸಮಯ ವಿಸ್ತರಣೆಯನ್ನು ಮಾರುಕಟ್ಟೆ ಸಮಿತಿ ನೀಡಬಹುದು, ಮತ್ತು ಹಂಚಿಕೆ ಪಡೆದವನು, ಸದರಿಮೊಬಲಗಿನ ಮೇಲೆ ಆ ವಿಸ್ತರಣೆ ಅವಧಿಗೆ ವರ್ಷಕ್ಕೆ ಶೇಕಡಾ ಹನ್ನೆರಡರ ದರದಲ್ಲಿ ಬಡ್ಡಿಯನ್ನು ಹೆಚ್ಚುವರಿಯಾಗಿ ನೀಡತಕ್ಕದ್ದು.

(ii) (i)ನೇ ಖಂಡದ ಮೇರೆಗೆ ಮೌಲ್ಯವನ್ನು ಸಂದಾಯ ಮಾಡಿದ ನಂತರ, ಮಾರುಕಟ್ಟೆ ಸಮಿತಿಯು, ನಿವೇಶನ ಸಂಬಂಧದಲ್ಲಿ ನಮೂನೆ- IV ರಲ್ಲಿ ಮತ್ತು ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಸಂಬಂಧದಲ್ಲಿ ನಮೂನೆ- V ರಲ್ಲಿ ಒಪ್ಪಂದ ಪತ್ರ ಬರೆದುಕೊಡುವಂತೆ ಮತ್ತು ನೋಂದಣಿ ಮಾಡಿಸಿಕೊಳ್ಳುವಂತೆ ನಿವೇಶನ ಪಡೆದವನಿಗೆ ಲಿಖಿತದಲ್ಲಿ ತಿಳಿಸತಕ್ಕದ್ದು. ಅಂಥ ಒಪ್ಪಂದ ಪತ್ರವನ್ನು ಬರೆದುಕೊಡುವಂತೆ ಹಂಚಿಕೆ ಪಡೆದವನಿಗೆ ತಿಳಿಸಿದ ನಂತರ 45 ದಿನಗಳೊಳಗಾಗಿ ಒಪ್ಪಂದ ಪತ್ರವನ್ನು ಬರೆದುಕೊಡದಿದ್ದರೆ ಹಂಚಿಕೆ ಪಡೆದವನು ಸಂದಾಯ ಮಾಡಿದ ನೋಂದಣಿ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಮತ್ತು ಹಂಚಿಕೆಯು ರದ್ದಾಗತಕ್ಕದ್ದು ಹಾಗೂ 3ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಹಂಚಿಕೆ ಪಡೆದವನು ಸಂದಾಯ ಮಾಡಿದ್ದ ಮೊಬಲಗನ್ನು, ಮಾರುಕಟ್ಟೆ ಸಮಿತಿಯು ಮಾಡಿರಬಹುದಾದ ವೆಚ್ಚವನ್ನು ಮುರಿದುಕೊಂಡು, ಅವನಿಗೆ ಹಿಂದಿರುಗಿಸತಕ್ಕದ್ದು.

(iii) ನಿವೇಶನವನ್ನು, ಗೋದಾಮನ್ನು, ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆದಾರನಿಗೆ ಹಸ್ತಾಂತರ ಮಾಡಿಕೊಡುವವರಿಗೆ, ಅಂಥ ಹಂಚಿಕೆಗಾಗಿ ಹಂಚಿಕೆದಾರನು ಸಂದಾಯ ಮಾಡಿದ ಮೊಬಲಗನ್ನು ಹಂಚಿಕೆಯ ನಿಬಂಧನೆಗಳ ಮತ್ತು ಷರತ್ತುಗಳ ಯುಕ್ತ ನೆರವೇರಿಕೆಗಾಗಿ ಮತ್ತು ಮಾರುಕಟ್ಟೆ ಸಮಿತಿಯ ಹಾಗೂ ಹಂಚಿಕೆ ಪಡೆದವನ ನಡುವೆ ಗುತ್ತಿಗೆ ಸಹಿತ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳುವವರೆಗೆ ಭದ್ರತಾ ರೇವಣಿಯಾಗಿ (ಅದರ ಮೇಲೆ ಯಾವುದೇ ಬಡ್ಡಿ ಇಲ್ಲದೆ) ಮಾರುಕಟ್ಟೆ ಸಮಿತಿಯು ಇಟ್ಟುಕೊಂಡಿರತಕ್ಕದ್ದು.

(iv) ನಿವೇಶನ ಹಂಚಿಕೆಯು ಸಂದರ್ಭದಲ್ಲಿ, ಹಂಚಿಕೆ ಪಡೆದವನು ಒಂದು ವರ್ಷದ ಅವಧಿಯೊಳಗಾಗಿ ಅಥವಾ ಮಾರುಕಟ್ಟೆ ಸಮಿತಿಯು ಅನುಮತಿ ನೀಡಬಹುದಾದ ಒಂದು ವರ್ಷ ಮೀರದ ಅಂಥ ವಿಸ್ತರಿಸಿದ ಅವಧಿಯೊಳಗಾಗಿ ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಕಟ್ಟತಕ್ಕದ್ದು.

(v) ನಿವೇಶನ ಪಡೆದ ಪ್ರತಿಯೊಬ್ಬ ಹಂಚಿಕೆ ಪಡೆದವನು, ಮಾರುಕಟ್ಟೆ ಸಮಿತಿಯು ಅನುಮೋದಿಸಿದ ನಕ್ಷೆಗಳಿಗೆ ಮತ್ತು ವಿನ್ಯಾಸಗಳಿಗೆ ಅನುಸಾರವಾಗಿ ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಆ ನಿವೇಶನದಲ್ಲಿ ಕಟ್ಟತಕ್ಕದ್ದು.

(vi) ಹಂಚಿಕೆ ಪಡೆದವನು ಮಾರುಕಟ್ಟೆ ಸಮಿತಿಯ ಪೂರ್ವಾನುಮತಿಗೆ ಹಾಗೂ ಅದು ವಿಧಿಸುವ ನಿಬಂಧನೆ ಮತ್ತು ಷರತ್ತುಗಳಿಗೊಳಪಟ್ಟು ಸಾಲ ಪಡೆಯುವುದಕ್ಕಾಗಿ ನಿವೇಶನವನ್ನು, ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಭಾರತ ಸರ್ಕಾರಕ್ಕೆ, ಕರ್ನಾಟಕ ಸರ್ಕಾರಕ್ಕೆ ಅಥವಾ ಅದರ ಉದ್ಯಮಗಳಿಗೆ, ಭಾರತ ಜೀವವಿಮಾ ನಿಗಮಕ್ಕೆ, ನಿಗಮಿತ ನಿಕಾಯಗಳಿಗೆ ಅಥವಾ ಬ್ಯಾಂಕುಗಳಿಗೆ ಅವುಗಳ ಪರವಾಗಿ ಆಡಮಾನ ಮಾಡುವ ಮೂಲಕ ಹೊರತು, ಹಂಚಿಕೆಯಾದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊಳಗಾಗಿ ಪರಿಭಾರ ಮಾಡತಕ್ಕದ್ದಲ್ಲ.

(vii) ಗುತ್ತಿಗೆ ಸಹಿತ ಮಾರಾಟ ಒಪ್ಪಂದ ಪತ್ರವನ್ನು ಬರೆದುಕೊಟ್ಟ ದಿನಾಂಕದಿಂದ ಹತ್ತು ವರ್ಷಗಳ ಅವಧಿಯು ಮುಕ್ತಾಯವಾದ ಮೇಲೆ ಮತ್ತು ಹಂಚಿಕೆಯು ರದ್ದಾಗಿದ್ದರೆ ಅಥವಾ ಗುತ್ತಿಗೆಯು ಕೊನೆಗೊಳ್ಳದಿದ್ದರೆ ಮಾರುಕಟ್ಟೆ ಸಮಿತಿಯು, ಹಂಚಿಕೆ ಪಡೆದವನಿಗೆ ನೋಟೀಸು ನೀಡುವ ಮೂಲಕ, ಸದರಿ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಸ್ವಂತ ವೆಚ್ಚದಲ್ಲಿ ಕ್ರಯಪತ್ರವನ್ನು ಬರೆಯಿಸಿಕೊಳ್ಳಲು ಕರೆ ನೀಡತಕ್ಕದ್ದು.

(viii) ಹಂಚಿಕೆಯಾದ ಸ್ವತ್ತನ್ನು ಸ್ವಾಧೀನಕ್ಕೆ ತೆಗೆದುಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ, ಹಂಚಿಕೆ ಪಡೆದವನು, ಆ ಸ್ವತ್ತಿನ ಸಂಬಂಧದಲ್ಲಿ ಸಂದಾಯ ಮಾಡಬೇಕಾದ ತೆರಿಗೆಗಳನ್ನು, ಶುಲ್ಕಗಳನ್ನು ಮತ್ತು ಉಪಕರಗಳನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದು.

(ix) ಪಾಲುದಾರಿಕೆ ಫರ್ಮಿನ ಹೆಸರಿಗೆ ಹಂಚಿಕೆ ಮಾಡಿದ್ದರೆ, ಆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಮಾರುಕಟ್ಟೆ ಸಮಿತಿಯು, ತಾನು ಸೂಕ್ತವೆಂದು ಭಾವಿಸಿದಂಥ ವಿಚಾರಣೆ ನಡೆಸಿದ ನಂತರ, ಫರ್ಮಿನ ರಚನೆಯಲ್ಲಾದ ಬದಲಾವಣೆಯ ಪರಿಣಾಮದಿಂದಾಗಿ ಅಂಗಡಿಯನ್ನು ಅಥವಾ ಗೋದಾಮನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಅಥವಾ ಅದರಲ್ಲಿನ ಯಾವುದೇ ಹಿತಾಸಕ್ತಿಯನ್ನು ಎಲ್ಲಾ ಪಾಲುದಾರರು ಅಥವಾ ಅವರಲ್ಲಿ ಯಾರಾದರೊಬ್ಬರು ವರ್ಗಾವಣೆ ಮಾಡಬೇಕೆಂದು ಅದು ನಿರ್ಧರಿಸಿದರೆ, 12ನೇ ನಿಯಮವನ್ನು ಪಾಲಿಸದೆ ಅಂಥ ವರ್ಗಾವಣೆಯನ್ನು ಮಾಡತಕ್ಕದ್ದಲ್ಲ.

ವಿವರಣೆ.- ಈ ಖಂಡದ ಮತ್ತು 16ನೆಯ ನಿಯಮದ (3)ನೆಯ ಉಪನಿಯಮದ ಉದ್ದೇಶಕ್ಕಾಗಿ, ಒಂದು ವೇಳೆ ಫರ್ಮಿನ ರಚನೆಯಲ್ಲಿ ಬದಲಾವಣೆಯಾದಲ್ಲಿ, ಒಬ್ಬರು ಅಥವಾ ಹೆಚ್ಚು ಜನ ಪಾಲುದಾರರು ಪಾಲುದಾರರಾಗಿರುವುದು ನಿಂತುಹೋದರೆ ಅಥವಾ ಒಬ್ಬರು ಅಥವಾ ಹೆಚ್ಚು ಜನ ಹೊಸ ಪಾಲುದಾರರು ಪ್ರವೇಶ ಪಡೆದರೆ, ಅಂಥ ಸಂದರ್ಭಗಳಲ್ಲಿ ಬದಲಾವಣೆಗೆ ಮೊದಲು ಫರ್ಮಿನ ಪಾಲುದಾರರಾಗಿದ್ದ ವ್ಯಕ್ತಿಗಳು, ಬದಲಾವಣೆಯ ನಂತರ ಪಾಲುದಾರನಾಗಿ ಅಥವಾ ಪಾಲುದಾರನಾಗಿ ಮುಂದುವರೆಯತಕ್ಕದ್ದಲ್ಲ.

11. ಹಂಚಿಕೆ ಪಡೆದವನನ್ನು ಗುತ್ತಿಗೆದಾರನೆಂದು ಭಾವಿಸತಕ್ಕದ್ದು.- ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಈ ನಿಯಮಗಳ ಮೇರೆಗೆ ಮೂಲೆ ನಿವೇಶನವೂ ಒಳಗೊಂಡಂತೆ, ನಿವೇಶನವನ್ನು,

ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡಲಾಗಿರುವಲ್ಲಿ, ಗುತ್ತಿಗೆಯು ಕೊನೆಗೊಳ್ಳುವವರೆಗೆ ಅಥವಾ ಆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದವನಿಗೆ ಹಸ್ತಾಂತರ ಮಾಡುವವರೆಗೆ, ಅಂಥ ಹಂಚಿಕೆ ಪಡೆದವನನ್ನು ಅಂಥ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಗುತ್ತಿಗೆದಾರನೆಂದೇ ಭಾವಿಸತಕ್ಕದ್ದು. ಆ ಗುತ್ತಿಗೆಯ ಅವಧಿಯಲ್ಲಿ, ಹಂಚಿಕೆ ಪಡೆದವನು ಪ್ರತಿವರ್ಷದ ಆರಂಭಕ್ಕೆ ಮುಂಚೆ ವರ್ಷಕ್ಕೆ ಹತ್ತು ರೂಪಾಯಿಗಳ ದರದಲ್ಲಿ ಮಾರುಕಟ್ಟೆ ಸಮಿತಿಗೆ ಬಾಡಿಗೆ ಸಂದಾಯ ಮಾಡತಕ್ಕದ್ದು.

12. ವರ್ಗಾವಣೆಗೆ ನಿರ್ಬಂಧ :- (1) ಗೋದಾಮಿನ ಅಥವಾ ಅಂಗಡಿಯ ಅಥವಾ ಅಂಗಡಿ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದ ಯಾರೇ ಆಗಲೂ 10 ನೇ ನಿಯಮದ ಮೇರೆಗೆ ಅವನಿಗೆ ಅದನ್ನು ಹಸ್ತಾಂತರ ಮಾಡಿದ ನಂತರ ಅಲ್ಲಿ ಅಥವಾ ಹಾಗೆ ಹಂಚಿಕೆ ಪಡೆದವರಿಂದ ವರ್ಗಾವಣೆ ಪಡೆದವನು ಅಥವಾ ಅಂಥ ಹಂಚಿಕೆ ಪಡೆದವನು, 10 ನೇಯ ನಿಯಮದ ಮೇರೆಗೆ ಅವನಿಗೆ ಅದನ್ನು ಹಸ್ತಾಂತರ ಮಾಡಿದ ನಂತರ ಆ ನಿವೇಶನದಲ್ಲಿ ಕಟ್ಟಲಾಗಿರುವ ಗೋದಾಮಿನಲ್ಲಿ ಅಥವಾ ಅಂಗಡಿಯಲ್ಲಿ ಅಥವಾ ಅಂಗಡಿ ಸಹಿತ ಗೋದಾಮಿನಲ್ಲಿ ಯಾವುದೇ ಕಾರಣಕ್ಕೆ ಮಾರುಕಟ್ಟೆ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅಸಮರ್ಥನಾದಾಗ, ಅವನು 10 ನೇ ನಿಯಮದ 1 ನೇ ಉಪನಿಯಮದ (vi) ನೇ ಖಂಡದಲ್ಲಿ ನಿರ್ದಿಷ್ಟಪಡಿಸಿದ ಹತ್ತು ವರ್ಷಗಳ ಅವಧಿ ಮುಕ್ತಾಯವಾಗಿದ್ದಲ್ಲಿ, ಅನುಬಂಧದಲ್ಲಿ ನಿರ್ದಿಷ್ಟಪಡಿಸಿದ ವರ್ಗಾವಣೆ ಶುಲ್ಕವನ್ನು ಸಂದಾಯ ಮಾಡಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು ಮತ್ತು ಮಾರುಕಟ್ಟೆ ಸಮಿತಿಯು ಆ ಅರ್ಜಿದಾರನು ಮಾರುಕಟ್ಟೆ ಸಮಿತಿಗಾಗಲೂ ಮಾರಾಟಗಾರರಿಗಾಗಲೂ ಮತ್ತು ಇತರೆ ಲೈಸೆನ್ಸು ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕರಿಗಾಗಲೂ ಯಾವುದೇ ಬಾಕಿ ಕೊಡಬೇಕಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರ, ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮೋದನೆ ಪಡೆದು, ಯಾರು ನಿವೇಶನವನ್ನು, ಗೋದಾಮನ್ನು ಅಥವಾ ಅಂಗಡಿಯನ್ನು ಅಥವಾ ಅಂಗಡಿ ಸಹಿತ ಗೋದಾಮನ್ನು ಹೊಂದಿಲ್ಲವೋ ಆ ಲೈಸೆನ್ಸು ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಅಂಥ ಗೋದಾಮಿನ, ಅಂಗಡಿಯ ಅಥವಾ ಅಂಗಡಿ ಸಹಿತ ಗೋದಾಮನ್ನು ಪೂರ್ಣವಾಗಿ ಅಥವಾ ಭಾಗಶಃ ವರ್ಗಾವಣೆ ಮಾಡಲು ಅನುಮತಿಸತಕ್ಕದ್ದು:

ಪರಂತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಸ್ಥಳೀಯ ಹಂಚಿಕೆ ನಿಯಂತ್ರಣ) ನಿಯಮಗಳು, 2004 ರ ಪ್ರಾರಂಭಕ್ಕೆ ಮೊದಲು ಅಂಥ ವರ್ಗಾವಣೆಗಾಗಿ ಅನುಮತಿ ಕೋರಿ ಸಲ್ಲಿಸಿದ ಯಾವುದೇ ಅರ್ಜಿಯು ಇತ್ಯರ್ಥವಲ್ಲದಿದ್ದರೆ, ಅಂಥ ಅರ್ಜಿಯನ್ನು ಈ ಉಪನಿಯಮದ ಮೇರೆಗೆ ಸಲ್ಲಿಸಿದ ಅರ್ಜಿಯೆಂದು ಭಾವಿಸತಕ್ಕದ್ದು ಮತ್ತು ಈ ಉಪನಿಯಮಕ್ಕನುಸಾರವಾಗಿ ಅದನ್ನು ವಿಲೇ ಮಾಡತಕ್ಕದ್ದು.

(2) ಲೈಸೆನ್ಸು ಹೊಂದಿದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ 13 ನೇ ನಿಯಮದ ಮೇರೆಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಅಂಗಡಿಯನ್ನು ಅಥವಾ ಗೋದಾಮನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಇತರ ಕಟ್ಟಡವನ್ನು ಹಂಚಿಕೆ ಮಾಡಲಾಗಿದ್ದು ಕನಿಷ್ಠ 55 ತಿಂಗಳ ಅವಧಿಗೆ ಅವನು ಅದರ ಅಧಿಭೋಗದಲ್ಲಿ ಮುಂದುವರಿದಿದ್ದರೆ ಮತ್ತು ಸದರಿ ಅನುಮತಿ ಮತ್ತು ಲೈಸೆನ್ಸ್ ಆಧಾರದ ಮೇಲಿರುವುದನ್ನು ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಎಂಬುದಾಗಿ ಪರಿವರ್ತಿಸಬೇಕೆಂದು ಕೋರಿದರೆ. ಕೃಷಿ ಮಾರುಕಟ್ಟೆ ನಿರ್ದೇಶಕರ ಪೂರ್ವಾನುಮೋದನೆಯೊಂದಿಗೆ ಅದನ್ನು ಪರಿಶೀಲಿಸಬಹುದು ಮತ್ತು ಆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಮೌಲ್ಯವನ್ನು ಈ ಕೆಳಕಂಡ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದಾದ ಮೂಲಕ ನಿರ್ಧರಿಸತಕ್ಕದ್ದು, ಎಂದರೆ,-

(i) ಕರ್ನಾಟಕ ಸ್ಟಾಂಪ್ ಅಧಿನಿಯಮ, 1957 ರ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಮೇರೆಗೆ ನಿರ್ಧರಿಸಿದ ಮಾರ್ಗಸೂಚಿ ಮೌಲ್ಯದ ಶೇಕಡಾ 40 ರಷ್ಟು ನಿವೇಶನ ಮೌಲ್ಯ ಅಥವಾ 5 ನೇ ನಿಯಮದ ಮೇರೆಗೆ ಕೃಷಿ ಮಾರುಕಟ್ಟೆ ನಿರ್ದೇಶಕರಿಂದ ಅನುಮೋದಿತವಾದ ನಿವೇಶನದ ಮೌಲ್ಯ, ಇವುಗಳಲ್ಲಿ ಯಾವುದು ಹೆಚ್ಚಿರುತ್ತದೋ ಅದು:

- (ii) ಕಟ್ಟಡದ ಮೌಲ್ಯದಲ್ಲಿ ಇಳಿತವನ್ನು ಪರಿಗಣಿಸಿದ ನಂತರ ಇಲಾಖೆಯ ಇಂಜಿನಿಯರಿಂಗ್ ಘಟಕವು ನಿಗದಿಪಡಿಸುವ ಕಟ್ಟಡದ ಮೌಲ್ಯ;
- (iii) ಆ ನಿವೇಶನದ ಅಥವಾ ಕಟ್ಟಡದ ಮೇಲೆ ಮಾರುಕಟ್ಟೆ ಸಮಿತಿಯು ಮಾಡಿದ ಯಾವುದೇ ಇತರ ವೆಚ್ಚ.

13. ಕೇಳಿದಾಗ ಬಿಟ್ಟು ಕೊಡುವ ಲೈಸೆನ್ಸಿನ ಆಧಾರದ ಮೇಲೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆ:- (1) 3 ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿಯನ್ನು , ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು ಮಾರುಕಟ್ಟೆ ಸಮಿತಿಯು ಹಂಚಿಕೆ ಮಾಡಬಹುದು.

(2) ಹಂಚಿಕೆ ಮಾಡಬೇಕಾಗಿರುವ ಅಂಗಡಿ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳು ಯಾವುದಾದರೂ ಇದ್ದರೆ, ಅವು ಇರುವ ಸ್ಥಳದ ವಿವರ, ಅದರ ಸಂಖ್ಯೆ, ಅರ್ಜಿ ಸಲ್ಲಿಸುವುದಕ್ಕೆ ಇರುವ ಕೊನೆಯ ದಿನಾಂಕ ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಛೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಂಟಿಸುವ ಮೂಲಕ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆಯಿಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂಥ ಹಂಚಿಕೆಯ ಸಂಬಂಧದಲ್ಲಿ ಸೂಕ್ತ ಪ್ರಚಾರ ನೀಡತಕ್ಕದ್ದು.

(3) (1) ನೇಯ ಉಪನಿಯಮದ ಮೇರೆಗೆ ಮಾರುಕಟ್ಟೆ ಸಮಿತಿಯು ಹಂಚಿಕೆಗಾಗಿ ಅರ್ಜಿ ಕರೆದಾಗ, 6 ನೇಯ ನಿಯಮದ ಮೇರೆಗೆ ನೋಂದಾಯಿಸಿಕೊಂಡಿರುವ ಲೈಸೆನ್ಸು ಹೊಂದಿದ ಯಾರೇ ಮಾರುಕಟ್ಟೆ ಕಾರ್ಯನಿರ್ವಾಹಕನು, ಕೇಳಿದಾಗ ಬಿಟ್ಟುಕೊಡುವ ಆಧಾರದ ಮೇಲೆ ಲೈಸೆನ್ಸು ಶುಲ್ಕದ ಎರಡು ತಿಂಗಳ ಮೊತ್ತಕ್ಕೆ ಸಮನಾದ ಅಥವಾ ಐದು ಸಾವಿರ ರೂಪಾಯಿಗಳ ಮುಂಗಡ ಹಣ ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತದ ಠೇವಣಿಯೊಂದಿಗೆ ನಮೂನೆ-iii ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸಬಹುದು.

(4) ಮಾರುಕಟ್ಟೆ ಸಮಿತಿಯಲ್ಲಿ ನೋಂದಾಯಿಸಿಕೊಂಡಿರುವ ಯಾರೇ ಅರ್ಜಿದಾರನು, ಈ ನಿಯಮದ ಮೇರೆಗೆ, ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಸಂದರ್ಭಾನುಸಾರ ಗೋದಾಮಿನ ಹಂಚಿಕೆಯನ್ನು ಪಡೆಯುವಲ್ಲಿ ವಿಫಲನಾದಲ್ಲಿ, ನೋಂದಣಿ ಪ್ರಮಾಣ ಪತ್ರವನ್ನು ಹಿಂದಿರುಗಿಸುವ ಮೂಲಕ ಅರ್ಜಿದಾರನು ನೋಂದಣಿಯನ್ನು ಹಿಂದಕ್ಕೆ ಪಡೆದ ಹೊರತು, ಅಂಥ ನೋಂದಣಿಯು, ನಂತರದ ಹಂಚಿಕೆಗಳಿಗೆ ಕೂಡ ಸಿಂಧುವಾಗಿರತಕ್ಕದ್ದು.

(5) ಕೃಷಿ ಮಾರುಕಟ್ಟೆ ನಿರ್ದೇಶಕನ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೊಳಪಟ್ಟು, ಮಾರುಕಟ್ಟೆ ಸಮಿತಿಯು, ಸಂದಾಯ ಮಾಡಬೇಕಾದ ಲೈಸೆನ್ಸು ಶುಲ್ಕಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ನಿಂದ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಪ್ರಮಾಣ ಪತ್ರ ಪಡೆದ ನಂತರ, ಈ ನಿಯಮದ ಮೇರೆಗೆ ಅಂಗಡಿಯ, ಅಂಗಡಿ ಸಹಿತ ಗೋದಾಮಿನ ಅಥವಾ ಗೋದಾಮಿನ ಹಂಚಿಕೆಗಾಗಿ ಕನಿಷ್ಠ ಲೈಸೆನ್ಸು ಶುಲ್ಕವನ್ನು ಗೊತ್ತುಪಡಿಸತಕ್ಕದ್ದು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರನ್ನು, ಕಟ್ಟಡದ ಮೂಲ ಖರ್ಚನ್ನು ಗಮನದಲ್ಲಿಟ್ಟು ಕೊಂಡು ಲೈಸೆನ್ಸು ಶುಲ್ಕವನ್ನು ನಿಗದಿಪಡಿಸತಕ್ಕದ್ದು.

(6) ಮಾರುಕಟ್ಟೆ ಸಮಿತಿಯು, 7 ನೇ ಮತ್ತು 8 ನೇ ನಿಯಮಗಳ ಉಪಬಂಧಗಳನ್ನು ಗಮನದಲ್ಲಿಟ್ಟುಕೊಂಡು ಯಾರೇ ಅರ್ಜಿದಾರನಿಗೆ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸು ಆಧಾರದ ಮೇಲೆ ಅಂಗಡಿ, ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು ಹಂಚಿಕೆ ಮಾಡಬಹುದು.

(7) ಈ ನಿಯಮದ ಮೇರೆಗೆ ಆರಂಭಿಕ ಹಂಚಿಕೆಯು, 11 ತಿಂಗಳ ಅವಧಿಯದ್ದಾಗಿರತಕ್ಕದ್ದು, ಗರಿಷ್ಠ 55 ತಿಂಗಳ ಗೊಳಪಟ್ಟು ಮಾರುಕಟ್ಟೆ ಸಮಿತಿಯು ಅದನ್ನು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬಹುದು.

14. ತೂಕಮಾಡುವ ಯಂತ್ರಗಳು (ವೇಬ್ರಜ್) ಇತ್ಯಾದಿಗಳ ಹಂಚಿಕೆ :- (1) ಮಾರುಕಟ್ಟೆ ಸಮಿತಿಯು ತೂಕಮಾಡುವ ಯಂತ್ರಗಳನ್ನು, ಚಿಲ್ಲರೆ ಅಂಗಡಿಗಳನ್ನು ಕ್ಯಾಂಟೀನನ್ನು ಮತ್ತು ಚಹದ ಅಂಗಡಿಗಳನ್ನು ಟೆಂಡರ್ ಸಹಿತ ಹರಾಜಿನ ಮುಖಾಂತರ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಹಂಚಿಕೆ ಮಾಡಬಹುದು.

(2) ಮಾರುಕಟ್ಟೆ ಸಮಿತಿಯು, ಈ ನಿಯಮಗಳ ಉಪಬಂಧಗಳಿಗೊಳಪಟ್ಟು, ಟೆಂಡರ್ ಸಹಿತ ಹರಾಜಿನ ಮೂಲಕ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಮಾರುಕಟ್ಟೆ ಪ್ರಾಂಗಣದಲ್ಲಿ

ತೂಕಮಾಡುವ ಯಂತ್ರ ಗಳನ್ನು (ವೇಬ್ರಜ್) ಚಿಲ್ಲರೆ ಅಂಗಡಿಗಳನ್ನು, ಕ್ಯಾಂಟೀನುಗಳನ್ನು ಮತ್ತು ಚಹಾದ ಅಂಗಡಿಗಳನ್ನು ಹಂಚಿಕೆ ಮಾಡಬಹುದು.

(3) ಹಂಚಿಕೆ ಮಾಡಬೇಕಾಗಿರುವ ಅಂಗಡಿ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳು ಯಾವುದಾದರೂ ಇದ್ದರೆ, ಅವು ಇರುವ ಸ್ಥಳದ ವಿವರ, ಅದರ ಸಂಖ್ಯೆ, ಅರ್ಜಿ ಸಲ್ಲಿಸುವುದಕ್ಕೆ ಇರುವ ಕೊನೆಯ ದಿನಾಂಕ ಮತ್ತು ಅಂಥ ಇತರ ವಿವರಗಳನ್ನು ನಿರ್ದಿಷ್ಟಪಡಿಸಿ ಮಾರುಕಟ್ಟೆ ಸಮಿತಿಯ ಕಛೇರಿಯ ಸೂಚನಾ ಫಲಕದಲ್ಲಿ ನೋಟೀಸನ್ನು ಅಂತಿಮವ ಮೂಲಕ ಹಾಗೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಕ ಪ್ರಸಾರವುಳ್ಳ ಎರಡಕ್ಕಿಂತ ಕಡಿಮೆಯಿಲ್ಲದ ಕನ್ನಡ ಸಮಾಚಾರ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಅಂಥ ಹಂಚಿಕೆಯ ಸಂಬಂಧದಲ್ಲಿ ಸೂಕ್ತ ಪ್ರಚಾರ ನೀಡತಕ್ಕದ್ದು.

(4) ಈ ನಿಯಮದ ಮೇರೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಯಾರೇ ವ್ಯಕ್ತಿಯು, ಕನಿಷ್ಠ ಎರಡು ತಿಂಗಳ ಲೈಸೆನ್ಸು ಶುಲ್ಕಕ್ಕೆ ಸಮನಾದ ಅಥವಾ ಏಳು ಸಾವಿರ ರೂಪಾಯಿಗಳು ಇವುಗಳಲ್ಲಿ ಯಾವುದು ಹೆಚ್ಚೋ ಅಷ್ಟನ್ನು ಮುಂಗಡ ಹಣದ ಠೇವಣಿಯೊಂದಿಗೆ ನಮೂನೆ- VI ರಲ್ಲಿ ಮಾರುಕಟ್ಟೆ ಸಮಿತಿಗೆ ಅರ್ಜಿ ಸಲ್ಲಿಸತಕ್ಕದ್ದು.

(5) ಅತಿ ಹೆಚ್ಚಿನ ಸವಾಲು ಕೂಗಿದವನು, ಅವನು ಕೂಗಿದ ಹರಾಜು ಮೊಬಲಗಿನ ಶೇಕಡಾ ಇಪ್ಪತ್ತೈದರಷ್ಟು ಮೊತ್ತವನ್ನು, ಅದರಲ್ಲಿ ಈಗಾಗಲೇ ಠೇವಣಿ ಇಟ್ಟಿದ್ದ ಮುಂಗಡ ಹಣವನ್ನು ಅದರಲ್ಲಿ ಕಳೆದು ಉಳಿದ ಮೊತ್ತವನ್ನು ಹರಾಜು ದಿನಾಂಕದಿಂದ ಮೂರು ದಿನಗಳೊಳಗಾಗಿ ಕಟ್ಟತಕ್ಕದ್ದು. ಹಾಗೆ ಕಟ್ಟಲು ವಿಫಲನಾದರೆ, ಮುಂಗಡ ಹಣದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು ಮತ್ತು ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನಿಗೆ ಅಂಥ ಮೊತ್ತದ ಸಂದಾಯಕ್ಕೆ ಅವಕಾಶ ನೀಡಬೇಕು. ಎರಡನೆಯ ಅತಿ ಹೆಚ್ಚಿನ ಸವಾಲು ಕೂಗಿದವನೂ ಕೂಡ ಆ ಮೊತ್ತ ಸಂದಾಯ ಮಾಡಲು ವಿಫಲನಾದ ಸಂದರ್ಭದಲ್ಲಿ, ಮಾರುಕಟ್ಟೆ ಸಮಿತಿಯು ಮರುಹರಾಜು ನಡೆಸತಕ್ಕದ್ದು.

(6) ಆರಂಭದ ಹಂಚಿಕೆಯು 11 ತಿಂಗಳ ಅವಧಿಯದಾಗಿದ್ದು, ಗರಿಷ್ಠ 55 ತಿಂಗಳಿಗೆ ಒಳಪಟ್ಟು ಮಾರುಕಟ್ಟೆ ಸಮಿತಿಯು ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸಬಹುದು.

15. ಲೈಸೆನ್ಸು ಶುಲ್ಕವನ್ನು ನಿಗದಿಪಡಿಸುವುದು:- ಕೃಷಿ ಮಾರುಕಟ್ಟೆ ನಿರ್ದೇಶಕರ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೊಳಪಟ್ಟು, ಲೈಸೆನ್ಸು ಶುಲ್ಕ ಸಂದಾಯ ಮಾಡುವ ಸಂಬಂಧದಲ್ಲಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಮಾರುಕಟ್ಟೆ ಅಭಿವೃದ್ಧಿ ಯೋಜನೆ) ಅವರಿಂದ ಪ್ರಮಾಣಪತ್ರ ಪಡೆದ ನಂತರ ಮಾರುಕಟ್ಟೆ ಸಮಿತಿಯು ತನಗೆ ಸೇರಿದ ಯಾವುದೇ ವೇಬ್ರಜ್ ಗಳಿಗೆ, ಚಿಲ್ಲರೆ ಅಂಗಡಿಗಳಿಗೆ, ಕ್ಯಾಂಟೀನಿಗೆ ಅಥವಾ ಚಹಾದ ಅಂಗಡಿಗೇ ಹಂಚಿಕೆಯ ಕನಿಷ್ಠ ಲೈಸೆನ್ಸು ಶುಲ್ಕವನ್ನು ನಿಗದಿಪಡಿಸತಕ್ಕದ್ದು.

16. ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸು ಆಧಾರದ ಮೇಲೆ ಮಾಡುವ ಹಂಚಿಕೆಗಾಗಿ ಇರುವ ಷರತ್ತುಗಳು:- 13 ಮತ್ತು 14 ನೇ ನಿಯಮಗಳ ಮೇರೆಗೆ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸು ಆಧಾರದ ಮೇಲೆ ಅಂಗಡಿ, ಗೋದಾಮು, ಅಂಗಡಿ ಸಹಿತ ಗೋದಾಮು, ವೇಬ್ರಜ್‌ಗಳು, ಚಿಲ್ಲರೆ ಅಂಗಡಿಗಳು, ಚಹಾದ ಅಂಗಡಿಯ ಮತ್ತು ಕ್ಯಾಂಟೀನಿನ ಹಂಚಿಕೆಯು ಈ ಕೆಳಕಂಡ ಷರತ್ತುಗಳಿಗೊಳಪಟ್ಟಿರತಕ್ಕದ್ದು, ಎಂದರೆ:-

(1) ಹಂಚಿಕೆ ಪಡೆದವನು, ಹಂಚಿಕೆ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳ ಅವಧಿಯೊಳಗಾಗಿ, ಸಂದಾಯ ಮಾಡಬೇಕಾದ ಹತ್ತು ತಿಂಗಳ ಲೈಸೆನ್ಸು ಶುಲ್ಕಕ್ಕೆ ಸಮನಾದ ಮೊಬಲಗನ್ನು ಈಗಾಗಲೇ ಠೇವಣಿ ಇಟ್ಟಿದ್ದ ಮುಂಗಡ ಹಣವನ್ನು ಅದರಲ್ಲಿ ಕಳೆದು ಮಾರುಕಟ್ಟೆ ಸಮಿತಿಯಲ್ಲಿ ಠೇವಣಿ ಇಡತಕ್ಕದ್ದು.

(2) ಹಂಚಿಕೆ ಪಡೆದವನು, 13 ನೇ ಅಥವಾ 14 ನೇ ನಿಯಮದ ಮತ್ತು (1) ನೇಯ ಖಂಡದ ಮೇರೆಗೆ ಅಗತ್ಯಪಡಿಸಿದಂತೆ ಸಂದಾಯವನ್ನು ಮಾಡಿದ ನಂತರ, ಮಾರುಕಟ್ಟೆ ಸಮಿತಿಯು, ಸಮುಚಿತವಾದ ನಮೂನೆ- VII ರಲ್ಲಿ ಅಥವಾ ನಮೂನೆ -VIII ರಲ್ಲಿ ಒಪ್ಪಂದ ಪತ್ರ ಬರೆದುಕೊಡುವಂತೆ ತಿಳಿಸತಕ್ಕದ್ದು.

(3) ಪಾಲುದಾರಿಕೆ ಫರ್ಮಿನ ಹೆಸರಿಗೆ ಮಾಡಲಾಗಿರುವಲ್ಲಿ, ಆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಮಾರುಕಟ್ಟೆ ಸಮಿತಿಯು ತಾನು ಸೂಕ್ತವೆಂದು ಭಾವಿಸಿದಂಥ ವಿಚಾರಣೆ ನಡೆಸಿದ ನಂತರ, ಫರ್ಮಿನ ರಚನೆಯಲ್ಲಾದ ಬದಲಾವಣೆಯು ಲೈಸೆನ್ಸನ್ನು ವಹಿಸಿಕೊಟ್ಟಂತಾಗುತ್ತದೆ ಎಂದು ನಿರ್ದರಿಸಿದರೆ ಅಂಥ ಲೈಸೆನ್ಸು ರದ್ದಾಗತಕ್ಕದ್ದು.

(4) ಲೈಸೆನ್ಸು ಶುಲ್ಕವನ್ನು 33 ತಿಂಗಳಿಗೊಮ್ಮೆ. ಲೈಸೆನ್ಸು ಶುಲ್ಕದ ಶೇಕಡಾ ಐದರ ದರದಲ್ಲಿ ಹೆಚ್ಚಿಸತಕ್ಕದ್ದು.

(5) ಮಾರುಕಟ್ಟೆ ಸಮಿತಿಯು ಮಾಡಿದ ಎಲ್ಲಾ ಆರಂಭಿಕ ಹಂಚಿಕೆಗಳು, ಕೃಷಿ ಮಾರುಕಟ್ಟೆ ನಿರ್ದೇಶಕನ ಅಥವಾ ಅವನು ಅಧಿಕೃತಗೊಳಿಸಿದ ಇತರ ಅಂಥ ಅಧಿಕಾರಿಯ ಅನುಮೋದನೆ ಗೊಳಪಟ್ಟಿರತಕ್ಕದ್ದು.

(i) ಲೈಸೆನ್ಸು ಪಡೆದವನು, ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡಬೇಕಾಗಿದ್ದ ಬಾಕಿಗಳನ್ನು ಸಂದಾಯ ಮಾಡಲು ವಿಫಲನಾದಲ್ಲಿ : ಅಥವಾ

(ii) ಲೈಸೆನ್ಸು ಪಡೆದವನು, ಒಪ್ಪಂದದ ನಿಬಂಧನೆ ಮತ್ತು ಷರತ್ತುಗಳನ್ನು ಪಾಲಿಸಲು ತಪ್ಪಿದಲ್ಲಿ ನವೀಕರಿಸತಕ್ಕದ್ದಲ್ಲ.

17. ನಿವೇಶನ, ಇತ್ಯಾದಿಗಳನ್ನು ಮೀಸಲಿಡುವುದು:- ಮಾರುಕಟ್ಟೆ ಸಮಿತಿಯು ಹಂಚಬೇಕಾಗಿರುವ ನಿವೇಶನಗಳ ಅಂಗಡಿಗಳ, ಅಂಗಡಿ ಸಹಿತ ಗೋದಾಮು ಅಥವಾ ಗೋದಾಮುಗಳ ಪೈಕಿ. ಕಾಲಕಾಲಕ್ಕೆ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಸಂಖ್ಯೆಯಷ್ಟನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳಿಗೆ ಹಂಚಲು ಪ್ರತಿಯೊಂದು ಪ್ರವರ್ಗಗಳಿಗಾಗಿ ಮೀಸಲಿಡತಕ್ಕದ್ದು.

18. ಅರ್ಜಿದಾರನ ಮರಣ :- (1) ಹಂಚಿಕೆಗೆ ಮೊದಲು ಅರ್ಜಿದಾರನು ಮೃತನಾದರೆ, ಅವನ ಕಾನೂನು ಬದ್ಧ ವಾರಸುದಾರರು, ಅವರ ಆಯ್ಕೆಯ ಮೇರೆಗೆ ಠೇವಣಿಯನ್ನು ವಾಪಸ್ಸು ಪಡೆಯಲು ಅಥವಾ ಅವರು ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೆ ಈ ನಿಯಮಗಳ ಮೇರೆ ಹಂಚಿಕೆ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

(2) ಹಂಚಿಕೆಯಾದ ನಂತರ ಅರ್ಜಿದಾರನು ಮೃತನಾದಲ್ಲಿ, ಅವನ ಕಾನೂನುಬದ್ಧ ವಾರಸುದಾರರು ಅವರ ಆಯ್ಕೆಯ ಮೇರೆಗೆ ಹಂಚಿಕೆಗಾಗಿ ಸಂದಾಯ ಮಾಡಿದ್ದ ಮೊಬಲಗನ್ನು ವಾಪಸ್ಸು ಪಡೆಯಲು ಅಥವಾ ಅವರು ಅಗತ್ಯ ಮಾನದಂಡಗಳನ್ನು ಪೂರೈಸಿದ್ದರೆ ಈ ನಿಯಮಗಳನುಸಾರವಾಗಿ ಒಪ್ಪಂದ ಮಾಡಿಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.

(3) ಕಾನೂನುಬದ್ಧ ವಾರಸುದಾರರು ಮೊಬಲಗನ್ನು ವಾಪಸ್ಸು ಪಡೆಯುವುದನ್ನು ಆಯ್ಕೆ ಮಾಡಿಕೊಂಡರೆ, ಮಾರುಕಟ್ಟೆ ಸಮಿತಿಯು, ಅದಕ್ಕೆ ಯಾವುದೇ ಬಡ್ಡಿಯಿಲ್ಲದೆ ಮರುಪಾವತಿ ಮಾಡತಕ್ಕದ್ದು ಹಾಗೂ ಈ ನಿಯಮ ಗಳಿಗೊಳಪಟ್ಟು ಅದು ಮರುಹಂಚಿಕೆ ಮಾಡಬಹುದು.

19. ಸ್ವಯಂಜ್ಞಿಯಿಂದ ಹಿಂದಿರುಗಿಸುವುದು:- ಹಂಚಿಕೆಯಾದ ನಂತರದ ಯಾವುದೇ ಕಾಲದಲ್ಲಿ ಹಂಚಿಕೆ ಪಡೆದವನು ಹಂಚಿಕೆಯಾದ ಸ್ವತ್ತನ್ನು ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸಬಹುದು. ಹಾಗೆ ಹಿಂದಿರುಗಿಸಿದ ನಂತರ, ಮಾರುಕಟ್ಟೆ ಸಮಿತಿಯು ಸದರಿ ಹಂಚಿಕೆಯ ಸಂಬಂಧದಲ್ಲಿ ಸಂದಾಯ ಮಾಡಿದ್ದ ಮೊಬಲಗನ್ನು ಯಾವುದೇ ಬಡ್ಡಿಯಿಲ್ಲದೆ ಮರುಪಾವತಿ ಮಾಡತಕ್ಕದ್ದು.

20. ದಂಡರೂಪದ ಶುಲ್ಕ, ಇತ್ಯಾದಿ:- (1) ಗುತ್ತಿಗೆ ಸಹಿತ ಮಾರಾಟ ಆಧಾರದ ಮೇಲೆ ನಿವೇಶನದ, ಅಂಗಡಿಯ, ಗೋದಾಮಿನ ಅಥವಾ ಅಂಗಡಿ ಸಹಿತ ಗೋದಾಮಿನ ಹಂಚಿಕೆ ಪಡೆದವನು, ಈ ನಿಯಮಗಳ ಯಾವುದೇ ನಿಯಮವನ್ನು ಅಥವಾ ಒಪ್ಪಂದದ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ, ಮಾರುಕಟ್ಟೆ ಸಮಿತಿಯು ಹಂಚಿಕೆಯನ್ನು ರದ್ದು ಮಾಡಬಹುದು ಮತ್ತು ಗುತ್ತಿಗೆ ಅವಧಿಯು ಮುಕ್ತಾಯ ಗೊಳ್ಳುವ ಮೊದಲೇ ಈ ನಿಯಮಗಳನುಸಾರವಾಗಿ ಅಥವಾ ಒಪ್ಪಂದದ ನಿಬಂಧನೆಗಳನುಸಾರವಾಗಿ ಗುತ್ತಿಗೆಯನ್ನು ಕೊನೆಗೊಳಿಸತಕ್ಕದ್ದು ಮತ್ತು ಠೇವಣಿ ಹಣವನ್ನು ಮತ್ತು ಸ್ವತ್ತನ್ನು ಮತ್ತು ಆ ನಿವೇಶನದಲ್ಲಿ ಕಟ್ಟಲಾಗಿದ್ದ ಕಟ್ಟಡವನ್ನು ಯಾವುದೇ ಪರಿಹಾರ ನೀಡದೆ ಮುಟ್ಟುಗೋಲು ಹಾಕಿಕೊಳ್ಳಬಹುದು:

ಪರಂತು, ಆದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಅವಕಾಶ ಕೊಟ್ಟು ಹೊರತು, ಯಾವುದೇ ತೀರ್ಮಾನವನ್ನು ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ.

ಮತ್ತೂ ಪರಂತು, (1) ನೆಯ ಉಪನಿಯಮದ ಮೇರೆಗೆ ಮುಟ್ಟುಗೋಲು ಹಾಕಿಕೊಳ್ಳುವ ಯಾವುದೇ ಆದೇಶವನ್ನು ಜಾರಿಗೊಳಿಸುವ ಮೊದಲು, ಸಂದಾಯ ಮಾಡಿರುವ ಹಣವನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದೆಂಬ ಬಗ್ಗೆ ಕಾರಣ ತೋರಿಸುವಂತೆ ಹಂಚಿಕೆ ಪಡೆದವನಿಗೆ ಒಂದು ಅವಕಾಶ ನೀಡತಕ್ಕದ್ದು.

(2) 13ನೇ ಮತ್ತು 14ನೇ ನಿಯಮಗಳ ಮೇರೆಗೆ ಹಂಚಿಕೆ ಪಡೆದವನು, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಶುಲ್ಕವನ್ನು ಯಾವುದೇ ತಿಂಗಳಿಗಾಗಿ ತರುವಾಯದ ತಿಂಗಳ ಹತ್ತನೇ ದಿನಕ್ಕೆ ಮುಂಚೆ ಸಂದಾಯ ಮಾಡಲು ವಿಫಲನಾದಲ್ಲಿ, ಆ ತಿಂಗಳಿಗೆ ಸಂದಾಯ ಮಾಡಬೇಕಾದ ಲೈಸೆನ್ಸ್ ಶುಲ್ಕದ ಶೇಕಡಾ ಹತ್ತರ ದರದಲ್ಲಿ ದಂಡರೂಪದ ಶುಲ್ಕವನ್ನು ವಿಧಿಸತಕ್ಕದ್ದು ಮತ್ತು ಹಂಚಿಕೆ ಪಡೆದವನಿಂದ ವ ಸೂಲು ಮಾಡತಕ್ಕದ್ದು.

21. ಸಂಗತಿಗಳನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮುಚ್ಚಿಡುವುದು- 3ನೇ, 9ನೇ, 13ನೇ ಅಥವಾ 14ನೇ ನಿಯಮಗಳ ಮೇರೆಗೆ ಹಂಚಿಕೆ ಕೋರುವ ಅರ್ಜಿದಾರನು ಸುಳ್ಳು ಮಾಹಿತಿಯನ್ನು ಒದಗಿಸಿದರೆ ಅಥವಾ ಯಾವುದೇ ಮಹತ್ವದ ಸಂಗತಿಯನ್ನು ಮುಚ್ಚಿಟ್ಟರೆ ಆ ಹಂಚಿಕೆಗಾಗಿನ ಅರ್ಜಿಯನ್ನು ತಿರಸ್ಕರಿಸತಕ್ಕದ್ದು ಮತ್ತು ಯಾವುದೇ ಹಂಚಿಕೆ ಮಾಡಿದ್ದರೆ ಕ್ಷಿಪ್ರ ರೀತಿಯಲ್ಲಿ ರದ್ದುಪಡಿಸತಕ್ಕದ್ದು ಮತ್ತು ನಿವೇಶನವನ್ನು, ಅಂಗಡಿಯನ್ನು, ಅಂಗಡಿ ಸಹಿತ ಗೋದಾಮನ್ನು ಅಥವಾ ಗೋದಾಮನ್ನು, ವೇಬ್‌ಸೈಟ್‌ಗಳನ್ನು, ಚಹಾದ ಅಂಗಡಿಗಳನ್ನು, ಚಿಲ್ಲರೆ ಅಂಗಡಿಯನ್ನು ಅಥವಾ ಇತರ ಕಟ್ಟಡವನ್ನು ಮಾರುಕಟ್ಟೆ ಸಮಿತಿಯು ತನ್ನ ವಶಕ್ಕೆ ತೆಗೆದುಕೊಳ್ಳತಕ್ಕದ್ದು. ಈ ಸಂದರ್ಭಗಳ ಮೇರೆಗಿನ ತಿರಸ್ಕರಣೆ ಅಥವಾ ರದ್ದಿಯಾತಿಯು ಅರ್ಜಿದಾರನನ್ನು ಭವಿಷ್ಯದಲ್ಲಿಯೂ ಕೂಡ ಹಂಚಿಕೆಗಾಗಿ ಅನರ್ಹನನ್ನಾಗಿಸತಕ್ಕದ್ದು. ಅಂಥ ಅರ್ಜಿದಾರನು ಸಂದಾಯ ಮಾಡಿದ ಎಲ್ಲಾ ಮೊಬಲಗುಗಳನ್ನು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು. ಅರ್ಜಿದಾರನು ಅಪರಾಧಿಕ ಪಾಸಿಕ್ಯೂಷನ್‌ಗೆ ಸಹ ಗುರಿಯಾಗತಕ್ಕದ್ದು.

ಪರಂತು, ಅದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟು ಹೊರತು ಯಾವುದೇ ತೀರ್ಮಾನವನ್ನು ಅಥವಾ ಆದೇಶವನ್ನು ಮಾಡತಕ್ಕದ್ದಲ್ಲ.

22. ದುರ್ಬಳಕೆ, ಸೇರ್ಪಡೆಗಳ ಮತ್ತು ಮಾರ್ಪಾಟುಗಳ ಮೇಲೆ ನಿರ್ಬಂಧಗಳು- ಮಾರುಕಟ್ಟೆ ಪ್ರಾಂಗಣದಲ್ಲಿ ಲೈಸೆನ್ಸ್ ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕನಾಗಲಿ ಅಥವಾ ಮಾರುಕಟ್ಟೆ ಸಮಿತಿಯಾಗಲಿ ನಿರ್ಮಿಸಿದ ಕಟ್ಟಡಗಳನ್ನು ಅಧಿಸೂಚಿತ ಕೃಷಿ ಉತ್ಪನ್ನಗಳ ಕ್ರಯ ವಿಕ್ರಯಕ್ಕಾಗಿ ಹೊರತು ಬೇರೆ ಯಾವುದೇ ಉದ್ದೇಶಕ್ಕೆ ಬಳಸತಕ್ಕದ್ದಲ್ಲ. ಹಂಚಿಕೆ ಪಡೆದವನು, ಹಂಚಿಕೆಯಾದ ಯಾವುದೇ ನಿವೇಶನವನ್ನು ಅಥವಾ ಯಾವುದೇ ಕಟ್ಟಡವನನು ಪುನಃ ವಿಭಜಿಸಲು ಅಥವಾ ಮಾರುಕಟ್ಟೆ ಸಮಿತಿಯ ಲಿಖಿತ ಪೂರ್ವಾನುಮತಿ ಪಡೆಯದೆ ಹಂಚಿಕೆಯಾದ ಯಾವುದೇ ಇತರ ಕಟ್ಟಡ ಘಟಕದೊಂದಿಗೆ ಅಥವಾ ನಿವೇಶನದೊಂದಿಗೆ ಸಂಯೋಜಿಸಲು ಅಥವಾ ಯಾವುದೇ ಹೆಚ್ಚುವರಿ ರಚನೆ ಅಥವಾ ಮಾರ್ಪಾಟುಗಳನ್ನು ಮಾಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.

23. ಪುನರೀಕ್ಷಣೆ- (1) ಸರ್ಕಾರವು, ಈ ನಿಯಮಗಳ ಮೇರೆಗೆ ಮಾರುಕಟ್ಟೆ ಸಮಿತಿಯ ಯಾವುದೇ ತೀರ್ಮಾನದ, ಆದೇಶದ ಅಥವಾ ನಡವಳಿಯ ದಾಖಲೆಯನ್ನು, ಅಂಥ ತೀರ್ಮಾನದ, ಆದೇಶದ ಅಥವಾ ನಡವಳಿಗಳ ಕಾನೂನು ಸಮ್ಮತತೆಯ ಅಥವಾ ಔಚಿತ್ಯತೆಯ ಬಗ್ಗೆ ತಾನು ಮನದಟ್ಟು ಮಾಡಿಕೊಳ್ಳಲು ತಾನಾಗಿಯೇ ಅಥವಾ ಅನ್ಯಥಾ ಅವುಗಳ ದಾಖಲೆಗಳನ್ನು ತರಿಸಿಕೊಳ್ಳಬಹುದು.

(2) ಯಾವುದೇ ಸಂದರ್ಭದಲ್ಲಿ, ಹಾಗೆ ತರಿಸಿಕೊಂಡ ಯಾವುದೇ ತೀರ್ಮಾನವನ್ನು, ಆದೇಶವನ್ನು ಅಥವಾ ನಡವಳಿಯನ್ನು ಮಾರ್ಪಾಟು ಮಾಡಬೇಕೆಂದು ಅಥವಾ ರದ್ದು ಮಾಡಬೇಕೆಂದು ಅಥವಾ ವಿಪರ್ಯಾಯಗೊಳಿಸಬೇಕೆಂದು ಸರ್ಕಾರಕ್ಕೆ ಕಂಡುಬಂದರೆ, ಅದು ಸೂಕ್ತವೆಂದು ಭಾವಿಸಬಹುದಾದಂಥ ಆದೇಶವನ್ನು ಮಾಡಬಹುದು;

ಪರಂತು, ಅದರಿಂದ ಬಾಧಿತನಾಗುವ ಸಂಭವವಿರುವ ವ್ಯಕ್ತಿಗೆ ತನ್ನ ಅಹವಾಲು ಹೇಳಿಕೊಳ್ಳಲು ಒಂದು ಅವಕಾಶವನ್ನು ಕೊಟ್ಟು ಹೊರತು, ಯಾವುದೇ ಅಂಥ ತೀರ್ಮಾನವನ್ನು ಅಥವಾ ಆದೇಶವನ್ನು ಮಾರ್ಪಾಟು ಮಾಡತಕ್ಕದ್ದಲ್ಲ, ರದ್ದು ಮಾಡತಕ್ಕದ್ದಲ್ಲ ಅಥವಾ ವಿಪರ್ಯಾಯಗೊಳಿಸತಕ್ಕದ್ದಲ್ಲ.

24. ಸಹಕಾರಿ ಸಂಘಗಳು, ಇತ್ಯಾದಿಗಳಿಗೆ ನಿವೇಶನಗಳ ಹಂಚಿಕೆ - ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಮಾರುಕಟ್ಟೆ ಸಮಿತಿಯು, ಅಧಿಸೂಚಿತ ಮಾರುಕಟ್ಟೆ ಉತ್ಪನ್ನಗಳ ಸಂಬಂಧದಲ್ಲಿ ವ್ಯವಹರಿಸುವ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಲೈಸೆನ್ಸ್ ಕೂಡ ಹೊಂದಿರುವ ಸಹಕಾರಿ ಸಂಘಕ್ಕೆ ಅಥವಾ ಉಗ್ರಾಣ ನಿಗಮಕ್ಕೆ ಅಥವಾ ಯಾವುದೇ ಸೇವಾ ಸಂಸ್ಥೆಗೆ ಸಮಿತಿಯು ನಿರ್ದಿಷ್ಟಪಡಿಸಬಹುದಾದಂಥ ಬಾಡಿಗೆ

ಅಧವಾ ಶುಲ್ಕದ ಆಧಾರದ ಮೇಲೆ ಮತ್ತು ಅಂಧ ಷರತ್ತುಗಳಿಗೊಳಪಟ್ಟು, ಗುತ್ತಿಗೆ ಸಹಿತ ಮಾರಾಟದ ಆಧಾರದ ಮೇಲೆ ಅಧವಾ ಕೇಳಿದಾಗ ಬಿಟ್ಟು ಕೊಡುವ ಲೈಸೆನ್ಸ್ ಆಧಾರದ ಮೇಲೆ ನಿವೇಶನಗಳನ್ನು, ಅಂಗಡಿಗಳನ್ನು, ಗೋದಾಮನ್ನು, ಅಂಗಡಿ ಸಹಿತ ಗೋದಾಮನ್ನು ಅಧವಾ ಚಿಲ್ಲರೆ ಅಂಗಡಿಯನ್ನು ಹಂಚಿಕೆ ಮಾಡಬಹುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
ಬಿ.ಎನ್.ಜಾಪಾಲಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.

ಅಧಿಸೂಚನೆ ಸಂಖ್ಯೆ:ಸಿಡಿ 58 ಎಂಆರ್‌ಇ 2002, ದಿನಾಂಕ:23/10/2003.
ಅನುಬಂಧ
(ನಿಯಮ-5 ನೋಡಿ)

ಪ್ರವರ್ಗ	ವಸೂಲಾದ ಮಾರುಕಟ್ಟೆ ಶುಲ್ಕ (ರೂ.ಲಕ್ಷಗಳಲ್ಲಿ)	ಕನಿಷ್ಠ ಮಾರ್ಗದರ್ಶಿ ಮೌಲ್ಯ (ರೂ.ಗಳಲ್ಲಿ)		ನೋಂದಣಿ ಶುಲ್ಕ (ರೂ.ಗಳಲ್ಲಿ)	ವರ್ಗಾವಣೆ ಶುಲ್ಕ
		ಮುಖ್ಯ ಮಾರುಕಟ್ಟೆ ಪ್ರಾಂಗಳ	ಉಪ ಮಾರುಕಟ್ಟೆ ಪ್ರಾಂಗಳ		
1.	10ಕ್ಕಿಂತ ಕಡಿಮೆ	20	10	100	5000
2.	10ಕ್ಕಿಂತ ಹೆಚ್ಚು ಆದರೆ 25ಕ್ಕಿಂತ ಕಡಿಮೆ	30	15	250	10000
3.	25ಕ್ಕಿಂತ ಹೆಚ್ಚು ಆದರೆ 50ಕ್ಕಿಂತ ಕಡಿಮೆ	40	20	500	15000
4.	50ಕ್ಕಿಂತ ಹೆಚ್ಚು ಆದರೆ 100ಕ್ಕಿಂತ ಕಡಿಮೆ	50	25	1000	20000
5.	100ಕ್ಕಿಂತ ಹೆಚ್ಚು ಆದರೆ 250ಕ್ಕಿಂತ ಕಡಿಮೆ	60	30	1500	25000
6.	250ಕ್ಕಿಂತ ಹೆಚ್ಚು ಆದರೆ 500ಕ್ಕಿಂತ ಕಡಿಮೆ	70	35	2000	30000
7.	500ಕ್ಕಿಂತ ಹೆಚ್ಚು	80	40	2500	35000

ನಮೂನೆ ಸಂಖ್ಯೆ-1
(6(i)ನೇ ನಿಯಮ ನೋಡಿ)

ಕಾರ್ಯದರ್ಶಿ,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,

ನೋಂದಣಿಗಾಗಿ ಅರ್ಜಿ

ಫರ್ಮ್ ಇತ್ಯಾದಿಯನ್ನು
ಪ್ರತಿನಿಧಿಸುವ
ವ್ಯಕ್ತಿಯ ಭಾವಚಿತ್ರವನ್ನು ಇಲ್ಲಿ
ಅಂಟಿಸಿ

(1) ಅರ್ಜಿದಾರನ ಹೆಸರು, ಫರ್ಮ್ ಅಥವಾ ಕಂಪನಿಯ ಸಂದರ್ಭದಲ್ಲಿ ವಿವರಗಳು		
(2) (ಎ) ಲೈಸೆನ್ಸ್‌ನ ವಿವರಗಳು (ಬಿ) ಲೈಸೆನ್ಸ್‌ನ ಸಂಕೇತ ಸಂಖ್ಯೆ	<input type="checkbox"/>	ಕಮಿಷನ್ ಏಜೆಂಟ್
	<input type="checkbox"/>	ವ್ಯಾಪಾರಿ
	<input type="checkbox"/>	ಸಂಸ್ಕರಣೆದಾರರು
	<input type="checkbox"/>	ಇತರರು
(3) ಫರ್ಮ್ ಇತ್ಯಾದಿಗಳ ಸಂದರ್ಭದಲ್ಲಿ ರುಜು ಹಾಕಲು ಅಧಿಕೃತಗೊಂಡ ವ್ಯಕ್ತಿಯ ಹೆಸರು (ದಪ್ಪ ಅಕ್ಷರಗಳಲ್ಲಿ) ವಾಸಸ್ಥಳದ ವಿಳಾಸ ಮತ್ತು ದೂರವಾಣಿ		
(4) ಫರ್ಮಿನ ಮತ್ತು ವಾಸಸ್ಥಳದ ದೂರವಾಣಿ ಸಂಖ್ಯೆ ಸಮೇತ ವಿಳಾಸ		
(5) ನೋಂದಣಿ ಶುಲ್ಕದ ವಿವರಗಳು		
(ಎ) ಮೊಬಲಗು		
(ಬಿ) ಡಿಡಿ/ಚೆಕ್/ಪಿಟಿ ಸಂಖ್ಯೆ		
(ಸಿ) ದಿನಾಂಕ		
(ಡಿ) ಬ್ಯಾಂಕಿನ ಹೆಸರು		

ಸೂಚನೆ: ಫರ್ಮ್ ಅಥವಾ ಕಂಪನಿ ಇತ್ಯಾದಿಯನ್ನು ಪ್ರತಿನಿಧಿಸುವ ವ್ಯಕ್ತಿಯ ಭಾವಚಿತ್ರದ ಒಂದು ಪ್ರತಿಯನ್ನು ಲಗತ್ತಿಸಿ.

ಸ್ಥಳ:
ದಿನಾಂಕ:

ರುಜು ಮಾಡಲು ಅಧಿಕೃತಗೊಂಡ ವ್ಯಕ್ತಿಯ ಸಹಿ
(ಲೈಸೆನ್ಸ್ ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕ)

ಕಛೇರಿ ಬಲಕೆಗೆ ಢಾತ್ರ

ಗುತ್ತಿಗೆ ಸಹಿತ ಢಾರಾಟ ಆಧಾರದ ಢೇಲೆ ನಿವೇಶನದ/ಕಟ್ಟಡದ/ಗೋದಾಢಿನ ಹಂಚಿಕೆಗೆ ನೋಂದಣೆಗಾಗಿ ಅರ್ಜಿಯನ್ನು ದಿನಾಂಕ _____ರಂದು _____ರೂಪಾಯಿಗಳ ಡಿಡಿ/ಚೆಕ್/ಪಿಟದೊಂದಿಗೆ ಸ್ವೀಕರಿಸಲಾಗಿದೆ.

ನೋಂದಣೆ ಸಂಖ್ಯೆ

ಕಾರ್ಯದರ್ಶಿ

ನಢೂನೆ-II

(ನಿಯಢು 6(2)ನ್ನು ನೋಡಿ)

ಸ್ವೀಕೃತಿ

_____ರವರಿಂದ ಅರ್ಜಿ ಸ್ವೀಕರಿಸಲಾಗಿದೆ.

ನೋಂದಣೆಯ ರಿಜಿಸ್ಟರಿನಲ್ಲಿ ನಿಢ್ಢು ಹೆಸರನ್ನು _____ ಸಂಖ್ಯೆಯಲ್ಲಿ ನೋಂದಾಯಿಸಲಾಗಿದೆ.

ಸ್ಥಳ:

ದಿನಾಂಕ:

ಕಾರ್ಯದರ್ಶಿ

ನಢೂನೆ- III

(ನಿಯಢು 3(3), 9 ಢತ್ತು 13ನೇ ನಿಯಢುವನ್ನು ನೋಡಿ)

ಹಂಚಿಕೆಗಾಗಿ ಅರ್ಜಿ

ಕೃಷಿ ಉತ್ಪನ್ನ ಢಾರುಕಟ್ಟೆ ಸಢಿತಿ

(1)	ಅರ್ಜಿದಾರನ ಹೆಸರು	
(1-ಎ)	ಫರ್ಮ್ ಇತ್ಯಾದಿ ಸಂದರ್ಭದಲ್ಲಿ, ಫರ್ಮ್‌ನ್ನು ಪ್ರತಿನಿಧಿಸುವ ವ್ಯಕ್ತಿಯ ಹೆಸರು	
(2)	ಪೂರ್ಣ ವಿಳಾಸ, ದೂರವಾಣಿ/ಟೆಲೆಫ್/ಫ್ಯಾಕ್ಸ್ ಸಂಖ್ಯೆಗಳ ಸಹಿತ ಫರ್ಮ್/ಕಂಪನಿಯ ಹೆಸರು	
(3)	ಅದು ಪಾಲುದಾರಿಕೆ ಫರ್ಮ್ ಆಗಿದ್ದರೆ ಪಾಲುದಾರಿಕೆ ಪತ್ರದ ಪ್ರತಿಯನ್ನು ಲಗತ್ತಿಸಿ	
(4)	ಅರ್ಜಿದಾರನು ಈ ಕೃಷಿ ಉತ್ಪನ್ನ ಢಾರುಕಟ್ಟೆ ಸಢಿತಿಯ ಲೈಸೆನ್ಸ್ ಹೊಂದಿರುವ ಢಾರುಕಟ್ಟೆ ಕಾರ್ಯನಿರ್ವಾಹಕನಾಗಿದ್ದರೆ ಲೈಸೆನ್ಸ್‌ನ ಪ್ರವರ್ಗವನ್ನು ಢತ್ತು ವಿವರಗಳನ್ನು ತಿಳಿಸಿರಿ ಢತ್ತು ಲೈಸೆನ್ಸ್‌ನ ಪ್ರತಿಯನ್ನು ಲಗತ್ತಿಸಿರಿ.	
(5)	ಅರ್ಜಿದಾರನು ವ್ಯಾಪಾರಿ/ಕಢೀಷನ್ ಏಜೆಂಟ್‌ನಾಗಿರುವ ಸಂದರ್ಭದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು, ಕಳೆದ 3 ವರ್ಷಗಳ ಅವಧಿಯಲ್ಲಿ ಕಟ್ಟಿದ ಢಾರುಕಟ್ಟೆ ಶುಲ್ಕದ ವಿವರ ಒದಗಿಸಿ.	
(6)	ಯಾವ ಆವರಣಗಳಿಗೆ ಲೈಸೆನ್ಸ್‌ನ್ನು ಢಂಜೂರು ಢಾಡಲಾಗಿತ್ತೋ ಆ ಆವರಣಗಳ ವಿಳಾಸ	
(7)	ಕ.ಢಾ.ತೆ. / ಕೇಂ.ಢಾ.ತೆ. ಸಂಖ್ಯೆ	
(8)	ಅರ್ಜಿದಾರನು ವಾಣಿಜ್ಯ ತೆರಿಗೆ ಅಧಿನಿಯಢದ ಅಡಿಯಲ್ಲಿ ತೆರಿಗೆದಾರನಾಗಿದ್ದಾನೆಯೇ (ವಿವರ ಒದಗಿಸಿ)	
(9)	ಅರ್ಜಿದಾರನು ಆದಾಯ ತೆರಿಗೆ ಅಧಿನಿಯಢದ ಅಡಿಯಲ್ಲಿ ತೆರಿಗೆದಾರನಾಗಿದ್ದಾನೆಯೇ (ಖಾಯಂ ಖಾತೆ ಸಂಖ್ಯೆ ಢೊದಲಾದವುಗಳ ವಿವರ ಒದಗಿಸಿ)	
(10)	ಅರ್ಜಿದಾರನಿಗೆ ನಿವೇಶನ/ಅಂಗಡಿ/ಗೋದಾಢು/ಅಂಗಡಿ ಸಹಿತ ಗೋದಾಢು ಹಂಚಿಕೆ ಢಾಡಿರದಿದ್ದರೆ ಆ ಬಗ್ಗೆ ಆತ ಅಫಿಡವಿಟ್ ಒದಗಿಸಿರುವನೇ?	
(11)	ಅರ್ಜಿದಾರನ ಪಾಲುದಾರರೂ ಸಹ ಈ ಅಧಿಸೂಚನೆಗನುಸಾರವಾಗಿ ನಿವೇಶನ ಹಂಚಿಕೆ	

	ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವರೆ, ಹಾಗಿದ್ದರೆ ವಿವರ ಒದಗಿಸಿ.	
(12)	ನಿವೇಶನಕ್ಕಾಗಿ/ಅಂಗಡಿ ಸಹಿತ ಗೋದಾಮುಗಳಿಗಾಗಿ / ಗೋದಾಮು ಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆಯೇ ಮತ್ತು ಅವುಗಳ ಸಂಖ್ಯೆ	
(13)	ನೋಂದಣಿ ಸಂಖ್ಯೆ	
(14)	ಅರ್ಜಿ ಸಂಖ್ಯೆ	
(15)	ಹಿಂದೆ ಅರ್ಜಿಗಳನ್ನೇನಾದರೂ ಸಲ್ಲಿಸಿದ್ದರೆ ಅವುಗಳ ವಿವರಗಳು	
(16)	ಅರ್ಜಿಯೊಂದಿಗೆ ಮಾಡಿರುವ ರೇವಣಿಗಳ ವಿವರಗಳು	
(17)	ಯಾವುದೇ ಇತರ ಮಾಹಿತಿ.	

ಅಭಿಪ್ರಾಯವಿಟ್

ಶ್ರೀ. _____ ಎಂಬ ನಾನು ಅರ್ಜಿಯಲ್ಲಿ ಒದಗಿಸಿರುವ ವಿವರಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವಾದವುಗಳೆಂದು ಈ ಮೂಲಕ ಘೋಷಿಸುತ್ತೇನೆ. ಮೇಲೆ ಒದಗಿಸಿದ ಯಾವುದೇ ಮಾಹಿತಿ ತಪ್ಪೆಂದು ಕಂಡುಬಂದರೆ ನನ್ನ ಅರ್ಜಿಯನ್ನು ತಿರಸ್ಕರಿಸುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ.

ಸ್ಥಳ:

ಅರ್ಜಿದಾರನ ಸಹಿ

ದಿನಾಂಕ:

ಹೆಸರು

ಮೊಹರು

ನಮೂನೆ ಸಂಖ್ಯೆ - IV

(ನಿಯಮ 10 (ii)ನ್ನು ನೋಡಿ)

ಗುತ್ತಿಗೆ ಸಹಿತ ಮಾರಾಟ ಒಪ್ಪಂದ

ಈ ಒಪ್ಪಂದವನ್ನು, ಒಂದು ಪಕ್ಷವಾಗಿರುವ _____ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರದೇಶದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನ ವ್ಯವಹಾರ ನಡೆಸುತ್ತಿರುವ _____ ರವರ ಮಗನಾದ _____ ರಲ್ಲಿ ವಾಸವಾಗಿರುವ, _____ ವಯಸ್ಸಿನ, _____ ಲೈಸೆನ್ಸಿದಾರನಾದ ಶ್ರೀ _____ ರವರು (ಇಲ್ಲಿ ಇನ್ನುಮುಂದೆ ಹಂಚಿಕೆದಾರ ಎಂದು ಕರೆಯಲಾಗಿದ್ದು, ಈ ಪದವು ಅದರ ಸಂದರ್ಭಕ್ಕೆ ಅಥವಾ ಅರ್ಥಕ್ಕೆ ವಿರುದ್ಧವಾದುದು ಏನಾದರೂ ಇದ್ದ ಹೊರತು ಆತನ ಆ ಪದದಲ್ಲಿರುವ ಉತ್ತರಾಧಿಕಾರಿಗಳನ್ನು ಮತ್ತು ಆತನ ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಮತ್ತು ಇನ್ನೊಂದು ಪಕ್ಷವಾಗಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ ಮೇರೆಗೆ ರಚಿಸಿರುವ ನಿಯಮಗಳೊಂದಿಗೆ ಓದಿಕೊಂಡ ಸದರಿ ಅಧಿನಿಯಮದ ಮೇರೆಗೆ ರಚಿಸಿದ ಮತ್ತು ಸ್ಥಾಪಿಸಿದ ಒಂದು ಸಂಸ್ಥೆಯಾಗಿರುವ _____ ರಲ್ಲಿ ತನ್ನ ಕಛೇರಿ ಹೊಂದಿರುವ _____ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು (ಇನ್ನು ಮುಂದೆ ಸಮಿತಿ ಎಂದು ಕರೆಯಲಾಗಿದ್ದು ಈ ಪದವು ಅದರ ಸಂದರ್ಭಕ್ಕೆ ಅಥವಾ ಅರ್ಥಕ್ಕೆ ವಿರುದ್ಧವಾದುದು ಏನಾದರೂ ಇದ್ದ ಹೊರತು ಅಧಿಕಾರದಲ್ಲಿರುವ ಅದರ ಉತ್ತರಾಧಿಕಾರಿಗಳು ಮತ್ತು ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಪ್ರತಿನಿಧಿಸುವ ಅದರ ಕಾರ್ಯದರ್ಶಿಯಾಗಿರುವ, _____ ರವರ ಮಗನಾದ _____ ವಯಸ್ಸಿನ _____

ನಿವಾಸಿಯಾದ ಶ್ರೀ _____ ನಡುವೆ _____ ರಂದು (ಪದಗಳಲ್ಲಿ) ಮಾಡಿಕೊಳ್ಳಲಾಗಿರುತ್ತದೆ.

ಸಮಿತಿಯು ಈ ಒಪ್ಪಂದದ ಅನುಸೂಚಿಯಲ್ಲಿ ವರ್ಣಿಸಿರುವ ನಿವೇಶನದ ಮಾಲೀಕ ಆಗಿರುವುದರಿಂದ ಮತ್ತು ಹಂಚಿಕೆದಾರನು, ಅಧಿಸೂಚಿತ ಕೃಷಿ ಉತ್ಪನ್ನದ _____ ಆಗಿ ವ್ಯವಹಾರ ನಡೆಸುತ್ತಿರುವುದರಿಂದ ಮತ್ತು ಲೈಸೆನ್ಸ್ ಪಡೆದ ವ್ಯಾಪಾರಿ/ ಕಮಿಷನ್ ಏಜೆಂಟ್/ ಆಮದುದಾರ/ ರಫ್ತುದಾರ ಇತ್ಯಾಧಿಯಾಗಿ ತನ್ನ ವ್ಯಾಪಾರ ನಡೆಸಲು ಮಾರುಕಟ್ಟೆ ಪ್ರಾಂಗಣದಲ್ಲಿ ನಿವೇಶನ ಮಂಜೂರು ಮಾಡುವಂತೆ ಸಮಿತಿಯನ್ನು ಕೋರಿರುವುದರಿಂದ,-

- 1) ಹಂಚಿಕೆದಾರನು ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರತಕ್ಕದ್ದು ಮತ್ತು ಅಧಿಸೂಚಿತ ಸರಕುಗಳ ಬಗ್ಗೆ ವ್ಯವಹರಿಸುವುದಕ್ಕಾಗಿ ಆತ ಮಾರುಕಟ್ಟೆ ಸಮಿತಿಯು ಮಂಜೂರು ಮಾಡಿರುವ ಸದರಿ ಲೈಸೆನ್ಸ್‌ನ್ನು ಕೈಉಮಾ(ನಿ) ಅಧಿನಿಯಮ, 1966ರ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳು, 1968ರ ಉಪಬಂಧಗಳ ಮತ್ತು ಮಾರುಕಟ್ಟೆ ಸಮಿತಿಯ ಉಪವಿಧಿಗಳ ಮೇರೆಗೆ ಅಗತ್ಯಪಡಿಸಲಾದಂತೆ ಕಾಲಕಾಲಕ್ಕೆ ನವೀಕರಿಸತಕ್ಕದ್ದು.
- 2) ಹಂಚಿಕೆದಾರನಿಗೆ ಹಂಚಿಕೆ ಮಾಡಿದ ನಿವೇಶನವು ಯಾವುದೇ ಅಥವಾ ಎಲ್ಲಾ ಸನ್ನಿವೇಶಗಳಲ್ಲೂ ವಿಭಾಗ ಮಾಡಲಾಗದ್ದು (ವಿಭಜಿಸಲಾಗದ್ದು) ಆಗಿರತಕ್ಕದ್ದು ಮತ್ತು ಹಾಗೆ ಅದು ಯಾವಾಗಲೂ ಅಖಂಡವಾಗಿರತಕ್ಕದ್ದು, ಹಂಚಿಕೆದಾರನು ಮಾರುಕಟ್ಟೆ ಸಮಿತಿಯು ಅನುಮೋದಿಸಿದ ವಿನ್ಯಾಸಗಳಿಗನುಸಾರವಾಗಿ ಇಲ್ಲಿ ಇನ್ನು ಮುಂದೆ ಗೊತ್ತುಪಡಿಸಿರುವ ಕಾಲಕ್ಕಿಂತ ಮುಂಚೆ ನಿವೇಶನದಲ್ಲಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸತಕ್ಕದ್ದು ಮತ್ತು ಪೂರ್ಣಗೊಳಿಸತಕ್ಕದ್ದು.
- 3) ಹಂಚಿಕೆದಾರನು ನಿವೇಶನದಲ್ಲಿ ಕಟ್ಟಡವನ್ನು ನಿರ್ಮಿಸುವುದಕ್ಕಾಗಿ ಮಂಜೂರಾದ ನಕ್ಷೆಯನ್ನು ಮತ್ತು ಲೈಸೆನ್ಸ್‌ನ್ನು ಪಡೆಯುವುದಕ್ಕಾಗಿ _____ ಕೈ.ಉ.ಮಾ.ಸ.ಗೆ ಈ ಒಪ್ಪಂದವಾದ ದಿನಾಂಕದಿಂದ 1 ತಿಂಗಳೊಳಗೆ ಸಾಧ್ಯವಾದಷ್ಟು ಬೇಗನೆ ಅರ್ಜಿ ಸಲ್ಲಿಸತಕ್ಕದ್ದು, ಮತ್ತು ಒಪ್ಪಂದದ ದಿನಾಂಕದಿಂದ 1 ವರ್ಷದೊಳಗೆ ಅಥವಾ ಸಮಿತಿಯು ವಿಸ್ತರಿಸಿದ ಕಾಲಾವಧಿಯೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸತಕ್ಕದ್ದು.
- 4) ಮೇಲಿನ ಸಂಖ್ಯೆ:1 ರಿಮದ 3 ರವರೆಗಿನ ಯಾವುದೇ ಖಂಡವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಪಾಲಿಸದಿದ್ದರೆ ಹಂಚಿಕೆದಾರನಿಗೆ ಹಂಚಿಕೆ ಮಾಡಿರುವ ನಿವೇಶನವು ತನ್ನಷ್ಟಕ್ಕೇನೇ ರದ್ದಾಗುತ್ತದೆ ಮತ್ತು ಅನಂತರ ಅಪೂರ್ಣಗೊಂಡ ಕಟ್ಟಡದೊಂದಿಗೆ ನಿವೇಶನದ ಸ್ವಾಧೀನತೆಯು, ಈ ಸಂಬಂಧದಲ್ಲಿ ಯಾವುದೇ ಔಪಚಾರಿಕತೆಗಳಿಲ್ಲದೆ ಅಥವಾ ತಪ್ಪಿತಸ್ಥ ಹಂಚಿಕೆದಾರನ ಒಪ್ಪಿಗೆಯಿಲ್ಲದೆ ಮಾರುಕಟ್ಟೆ ಸಮಿತಿಯ ವಶಕ್ಕೆ ಹೋಗುತ್ತದೆ. ಹಂಚಿಕೆದಾರನು ನಿವೇಶನದ ಬೆಲೆಯ ಬಾಬು ಮಾರುಕಟ್ಟೆ ಸಮಿತಿಗೆ ಈಗಾಗಲೇ ಸಂದಾಯ ಮಾಡಿರುವ ಮೊತ್ತವು ಸಹ ಮಾರುಕಟ್ಟೆ ಸಮಿತಿಗೆ ಮುಟ್ಟುಗೋಲಾಗುತ್ತದೆ.
- 5) ಅಂಥ ರದ್ದಿಯಾತಿಯು ಘಟಿಸಿದ ಮೇಲೆ, ಮಾರುಕಟ್ಟೆ ಸಮಿತಿಯು, ಅಪೂರ್ಣ ಕಟ್ಟಡದೊಂದಿಗೆ ನಿವೇಶನವನ್ನು ತನ್ನ ಸ್ವಂತ ಉಪಯೋಗಕ್ಕೆ ಇಟ್ಟುಕೊಳ್ಳುವುದಕ್ಕೆ ಅಥವಾ ಯಾರೇ ಇತರ ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕರಿಗೆ ಅದನ್ನು ಹಂಚಿಕೆ ಮಾಡುವುದಕ್ಕೆ ಅಥವಾ ಮಾರುಕಟ್ಟೆ ಸಮಿತಿಯು ಸೂಕ್ತವೆಂದು ಭಾವಿಸುವಂಥ ಯಾವುದೇ ಪ್ರತಿಫಲಕ್ಕಾಗಿ ಅದರ ಸಂಪೂರ್ಣ ವಿವೇಚನಾನುಸಾರ ಅದನ್ನು ಯಾವುದೇ ಇತರ ರೀತಿಯಲ್ಲಿ ವಿಲೆ ಮಾಡುವುದಕ್ಕೆ ಸ್ವಾತಂತ್ರ್ಯ ಹೊಂದಿರತಕ್ಕದ್ದು, ಮೇಲೆ ಹೇಳಿದ ಕಾರಣಗಳಿಗಾಗಿ, ಸಂದರ್ಭಾನುಸಾರ ಮಾರುಕಟ್ಟೆ ಸಮಿತಿಯಾಗಲೀ ಅಥವಾ ಮಾರುಕಟ್ಟೆ ಸಮಿತಿಯು ಯಾವ ವ್ಯಕ್ತಿಯ ಉಪಯೋಗಕ್ಕಾಗಿ

ನಿವೇಶನವನ್ನು ಹಂಚಿಕೆ ಮಾಡಿದೆಯೋ ಆ ಇತರ ವ್ಯಕ್ತಿಯಾಗಲೀ ಮರುಪ್ರವೇಶ ಮಾಡಿದರೆ ಅದನ್ನು ಸಂಬಂಧಪಟ್ಟ ವ್ಯಕ್ತಿಗಳು ಮಾಡಿದ ಅತಿಕ್ರಮಣ ಪ್ರವೇಶವೆಂದು ಅರ್ಥೈಸತಕ್ಕದ್ದಲ್ಲ.

- 6) ಅಲ್ಲದೆ, ಯಾವುದೇ ನಿವೇಶನದ ಹಂಚಿಕೆ ಅಥವಾ ಅಪೂರ್ಣ ಕಟ್ಟಡ ಯಾವುದಾದರೂ ಇದ್ದರೆ ಅದರ ಸಹಿತ ನಿವೇಶನದ ಹಂಚಿಕೆಯು ಹಾಗೆ ರದ್ದಾದಾಗ, ಮಾರುಕಟ್ಟೆ ಸಮಿತಿಯು ತನ್ನ ವಿವೇಚನಾನುಸಾರ, ಮೇಲಣ 4ನೇ ಖಂಡದ ಮೇರೆಗೆ ಮುಟ್ಟುಗೋಲಾದ ನಿವೇಶನದ ಬೆಲೆಯನ್ನು ಮತ್ತು ಅದಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ವೆಚ್ಚಗಳನ್ನು ಕಳೆದ ತರುವಾಯ ಬಂಧ, ಹಿಂದಿನ ಖಂಡದಲ್ಲಿ ಹೇಳಿರುವಂತೆ ಮಾರುಕಟ್ಟೆ ಸಮಿತಿಯು ಸಂಗ್ರಹಿಸಿದ ನಿವ್ವಳ ಉತ್ಪತ್ತಿಗಳ 3/4ಕ್ಕಿಂತ ಹೆಚ್ಚಾಗದಷ್ಟು ಮೊತ್ತವನ್ನು ತಪ್ಪಿತಸ್ಥ ಹಂಚಿಕೆದಾರನಿಗೆ ಮರುಪಾವತಿಸತಕ್ಕದ್ದು.
- 7) ಹಂಚಿಕೆದಾರನು ಮಾರುಕಟ್ಟೆ ಸಮಿತಿಯ ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಾಗುವಲ್ಲಿ ವಿಫಲನಾದಾಗ 4ನೇ ಖಂಡದಲ್ಲಿ ನಮೂದಿಸಿರುವಂತೆ ನಿವೇಶನ, ಇತ್ಯಾದಿಗಳು ರದ್ದಾದಾಗ, ಆತನಿಗೆ ಹಾಗೆ ನಿವೇಶನ ಇತ್ಯಾದಿಯು ರದ್ದಾದ ವಿಷಯವನ್ನು ತಿಳಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಆತ ಮಾರುಕಟ್ಟೆ ಸಮಿತಿಯ ಲೈಸೆನ್ಸಿದಾರನಾದರೆ, ಮಾರುಕಟ್ಟೆ ಸಮಿತಿಗೆ ವಾಪಸ್ಸು ವಶಕ್ಕೆ ಬಂದಿದ್ದಂಥ ಆ ನಿವೇಶನದ ಸ್ವಾಧೀನತೆಯನ್ನು ಅದರಲ್ಲಿ ಮಾಡಿರುವ ನಿರ್ಮಾಣದ ಸಹಿತ ಮಾರುಕಟ್ಟೆ ಸಮಿತಿಯು ತನ್ನ ವಿವೇಚನಾನುಸಾರ ಅವನಿಗೆ ಹಿಂದಿರುಗಿಸಬಹುದಾಗಿದೆ.
- 8) ಮಾರುಕಟ್ಟೆ ಸಮಿತಿಯು, ಹಂಚಿಕೆದಾರನಿಗೆ ಯಾವುದೇ ಕಟ್ಟಡವನ್ನು ನಿರ್ಮಿಸಲು ಅಥವಾ ಅದರ ವಿಸ್ತರಣೆಗಾಗಿ ಮಾತ್ರ ಅಗತ್ಯವಿರುವ ಸಾಲಗಳನ್ನು ಪಡೆಯುವುದಕ್ಕಾಗಿ ಬ್ಯಾಂಕಿಗೆ ಅಥವಾ ಯಾವುದೇ ಹಣಕಾಸು ಸಂಸ್ಥೆಗೆ ಆ ನಿವೇಶನವನ್ನು ಅಥವಾ ಅದರಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಿದ್ದರೆ ಅದರ ಸಹಿತ ಪರಭಾರೆ ಮಾಡುವುದಕ್ಕೆ ಸಿಂಧುವಾದ ಕಾರಣಗಳಿದ್ದರೆ ಮಾತ್ರ ಅನುಮತಿ ನೀಡಬಹುದು, ಆದರೆ ಇತರ ಯಾವುದೇ ಉದ್ದೇಶಗಳಿಗಾಗಿ ಅಲ್ಲ.
- 9) ನಿವೇಶನವನ್ನು ಅಥವಾ ಅದರಲ್ಲಿ ಯಾವುದೇ ಕಟ್ಟಡವಿದ್ದರೆ ಆ ಕಟ್ಟಡ ಸಹಿತ ಆ ನಿವೇಶನವನ್ನು ಈ ಒಪ್ಪಂದವನ್ನು ಬರೆದುಕೊಟ್ಟ ದಿನಾಂಕದಿಂದ 10 (ಹತ್ತು) ವರ್ಷದೊಳಗೆ ವರ್ಗಾವಣೆ ಅಥವಾ ಮಾರಾಟ ಮಾಡತಕ್ಕದ್ದಲ್ಲ.
- 10) ಹಂಚಿಕೆದಾರನಿಗೆ ನಿವೇಶನವು ಹಂಚಿಕೆಯಾದ ತರುವಾಯ ಅದನ್ನು ಆತ ವರ್ಗಾವಣೆ ಮಾಡಲು ಬಯಸಿದರೆ, ಅದರಲ್ಲಿ ನಿರ್ಮಿಸಿರುವ ಕಟ್ಟಡ ಸಹಿತ, ನಿವೇಶನವನ್ನು, ಲೈಸೆನ್ಸ್ ಪಡೆದ ಯಾರೇ ಇತರ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ವರ್ಗಾವಣೆ ಅಥವಾ ಮಾರಾಟ ಮಾಡುವುದಕ್ಕಾಗಿ ಅನುಮತಿ ನೀಡುವಂತೆ ಕೋರಿರುವ ತನ್ನ ಅರ್ಜಿಯೊಂದಿಗೆ ಕ.ಕೃ.ಉ.ಮಾ.(ನಿ) (ಮಾರುಕಟ್ಟೆ ಪ್ರಾಂಗಣಗಳಲ್ಲಿ ಆಸ್ತಿ ಹಂಚಿಕೆ ನಿಯಂತ್ರಣ) ನಿಯಮಗಳು, 2004 ರಲ್ಲಿ ನಿರ್ದಿಷ್ಟಪಡಿಸಿರುವ ಶುಲ್ಕವನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು ಮತ್ತು ಮಾರುಕಟ್ಟೆ ಸಮಿತಿಯು, ಮಾರುಕಟ್ಟೆ ಸಮಿತಿಯ ಬ್ಯಾಂಕಿನ ಮತ್ತು ಇತರ ಸಂಸ್ಥೆಗಳ ಸಾಲಗಳನ್ನು ಮತ್ತು ಇತರ ಬಾಕಿಗಳನ್ನು ಸಂದಾಯ ಮಾಡಿದ ತರುವಾಯ, ಅದರಲ್ಲಿ ನಿರ್ಮಿಸಿರುವ ಕಟ್ಟಡ ಸಹಿತ ನಿವೇಶನವನ್ನು ಆ ಹಂಚಿಕೆದಾರನು ಮಾರುಕಟ್ಟೆ ಸಮಿತಿಯ ಲೈಸೆನ್ಸ್ ಹೊಂದಿರುವ ಇನ್ನೊಬ್ಬ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ವರ್ಗಾವಣೆ ಅಥವಾ ಮಾರಾಟ ಮಾಡುವುದಕ್ಕೆ ಇರುವ ಸಿಂಧುವಾದ ಕಾರಣಗಳಿಗಾಗಿ ಮತ್ತು ವಿಶೇಷ ಸಂದರ್ಭಗಳಲ್ಲಿ, ತನ್ನ ವಿವೇಚನಾನುಸಾರ ಅನುಮತಿ ನೀಡಬಹುದು.
- 11) ಹಂಚಿಕೆದಾರನು, ನಿವೇಶನವನ್ನು ಮತ್ತು / ಅಥವಾ ಅದರಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ನಿಗದಿಪಡಿಸಿದ ಅಧಿಸೂಚಿತ ಸರಕುಗಳನ್ನು ಅಥವಾ ನಿರ್ದಿಷ್ಟಪಡಿಸಿದ ಸರಕಿನ ಸಗಟು ವ್ಯವಹಾರವನ್ನು ಹೊರತುಪಡಿಸಿ ಇನ್ನಿತರ ಉದ್ದೇಶಕ್ಕಾಗಿ ಬಳಸಿಕೊಳ್ಳತಕ್ಕದ್ದಲ್ಲ.

- 12) ಹಂಚಿಕೆದಾರನು, ನಿವೇಶನವನ್ನು ಮತ್ತು / ಅಥವಾ ಅದರಲ್ಲಿ ನಿರ್ಮಿಸಿರುವ ಕಟ್ಟಡವನ್ನು ಹೊಂದಿರುವುದಕ್ಕೆ, ಮಂಜೂರು ಮಾಡುವುದಕ್ಕೆ, ಉಪಯೋಗಿಸುವುದಕ್ಕೆ ಮತ್ತು / ಅಥವಾ ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಮಾರುಕಟ್ಟೆ ಪ್ರಾಂಗಣದಲ್ಲಿ ಶಿಸ್ತನ್ನು ಮತ್ತು ನೈರ್ಮಲ್ಯ ಸುಸ್ಥಿತಿಗಳನ್ನು ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಸಹ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ವಿಧಿಸಬಹುದಾದ ಎಲ್ಲಾ ಷರತ್ತುಗಳನ್ನು ಮತ್ತು ಸ್ಥಾಯೀ ಆದೇಶಗಳನ್ನು ಯಾವುದೇ ವಾದಕ್ಕೆ ಆಸ್ಪದ ಕೊಡದೆ ಸೂಕ್ತವಾಗಿ ಪಾಲಿಸತಕ್ಕದ್ದು ಮತ್ತು ಅವುಗಳಿಗೆ ಬದ್ಧವಾಗಿರತಕ್ಕದ್ದು.
- 13) ಹಂಚಿಕೆದಾರನು, ಇಲ್ಲಿ ಹೇಳಿರುವ ಯಾವುದೇ ಷರತ್ತುಗಳನ್ನು ಮತ್ತು ಸ್ಥಾಯೀ ಆದೇಶ, ಇತ್ಯಾದಿಗಳನ್ನು ಪಾಲಿಸಲು ಅಥವಾ ಅವುಗಳಿಗೆ ಬದ್ಧವಾಗಿರಲು ತಪ್ಪಿದರೆ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಮಾರುಕಟ್ಟೆ ಸಮಿತಿಯು ಪೂರ್ಣ ಸ್ವಾತಂತ್ರ್ಯವನ್ನು, ಹಕ್ಕನ್ನು ಮತ್ತು ಅಧಿಕಾರವನ್ನು ಹೊಂದಿರುತ್ತದೆ ಎಂಬುದನ್ನು ಈ ಮೂಲಕ ಒಪ್ಪಿಕೊಳ್ಳತಕ್ಕದ್ದು.
- 14) ಹಂಚಿಕೆದಾರನು, ಫರ್ಮು ಆಗಿರುವ ಸಂದರ್ಭದಲ್ಲಿ, ಫರ್ಮಿನ ಪಾಲುದಾರರು ಫರ್ಮು ಬದ್ಧವಾಗಿರುವಂತೆ ಮಾಡಲು ಮಾರುಕಟ್ಟೆ ಸಮಿತಿಯ ಹೆಸರಿನಲ್ಲಿ ಸದರಿ ಫರ್ಮಿನ ಪರವಾಗಿ ಈ ಒಪ್ಪಂದವನ್ನು ಬರೆದುಕೊಡುವುದಕ್ಕೆ ಮತ್ತು ಅದಕ್ಕೆ ಸಹಿ ಹಾಕುವುದಕ್ಕೆ ಅಧಿಕಾರವನ್ನು ಮುಂಚಿತವಾಗಿಯೇ ಅದನ್ನು ಬರೆದುಕೊಡುವವರಿಗೆ ನೀಡತಕ್ಕದ್ದು.
- 15) ಅನುಸೂಚಿತ ಆಸ್ತಿಯಲ್ಲಿ ಹಂಚಿಕೆದಾರನು ಮಾಡುವ ವ್ಯಾಪಾರವು ಅಥವಾ ವ್ಯವಹಾರವು ಅಧಿಸೂಚಿತ ಕೃಷಿ ಸರಕುಗಳಿಗೆ ಮಾತ್ರವೇ ಸೀಮಿತವಾಗಿರತಕ್ಕದ್ದು ಮತ್ತು ನಿರ್ಬಂಧಿತವಾಗಿರತಕ್ಕದ್ದು. ಹಂಚಿಕೆದಾರನು ಒಪ್ಪಂದದ ಈ ಅಂಶವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ಸಮಿತಿಯು, ಆತನಿಗೆ ನೋಟೀಸು ನೀಡುವ ಮತ್ತು ಆತ ಅಧಿಸೂಚಿತ ಕೃಷಿ ಸರಕುಗಳನ್ನು ಮಾತ್ರವೇ ವ್ಯಾಪಾರ ಮಾಡುವಂತೆ ನಿರ್ದೇಶಿಸುವ ಹಕ್ಕನ್ನು ಹೊಂದಿರತಕ್ಕದ್ದು ಮತ್ತು ಆತ ಹಾಗೆ ಮಾಡುವುದಕ್ಕೆ ತಪ್ಪಿದರೆ, ಸಮಿತಿಯು, ಕಟ್ಟಡವನ್ನು ಮತ್ತು ನಿವೇಶನವನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಯಾರೇ ಇತರ ಲೈಸೆನ್ಸ್ ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಹಂಚಿಕೆ ಮಾಡುವ ಹಕ್ಕನ್ನು ಚಲಾಯಿಸಲು ಹಕ್ಕುಳ್ಳದ್ದಾಗಿರತಕ್ಕದ್ದು ಮತ್ತು ಅಂಥ ಸಂದರ್ಭದಲ್ಲಿ ಹಂಚಿಕೆದಾರನು ನಿವೇಶನಕ್ಕೆ ಸಂದಾಯ ಮಾಡಿರುವ ಮೊತ್ತವನ್ನು ಮಾತ್ರ ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದೇ ಹೊರತು ಯಾವುದೇ ಇತರ ಪರಿಹಾರಕ್ಕೆ ಅಲ್ಲ.
- 16) ಹಂಚಿಕೆದಾರನು, ಸಮಿತಿಯ ಲಿಖಿತ ಅನುಮತಿ ಪಡೆದುಕೊಳ್ಳದೆ, ಆವರಣದ ಹೊರಗೆ ಅಥವಾ ಒಳಗೆ ಯಾವುದೇ ಮಾರ್ಪಾಟುಗಳನ್ನು ಅಥವಾ ಒಳಗೆ ಯಾವುದೇ ಮಾರ್ಪಾಟುಗಳನ್ನು ಅಥವಾ ಸೇರ್ಪಡೆಗಳನ್ನು ಮಾಡತಕ್ಕದ್ದಲ್ಲ.
- 17) ಈ ಒಪ್ಪಂದದಲ್ಲಿ ಹೇಳಿರುವ ಹತ್ತು ವರ್ಷಗಳ ಅವಧಿ ಮುಕ್ತಾಯಗೊಂಡ ತರುವಾಯ ಗುತ್ತಿಗೆದಾರನು ಈ ಒಪ್ಪಂದದಲ್ಲಿ ಹೇಳಿರುವ ಎಲ್ಲಾ ಷರತ್ತುಗಳನ್ನು ನೆರವೇರಿಸಿದರೆ ಮತ್ತು ಅವುಗಳಲ್ಲಿ ಯಾವೊಂದನ್ನೂ ಉಲ್ಲಂಘಿಸಿರದಿದ್ದರೆ, ಸದರಿ ಹತ್ತು ವರ್ಷಗಳ ಅವಧಿಯು ಮುಕ್ತಾಯಗೊಂಡಾಗ ಸಮಿತಿಯು, ಗುತ್ತಿಗೆದಾರನಿಗೆ ನಿವೇಶನವನ್ನು ಮಾರಾಟ ಮಾಡತಕ್ಕದ್ದು ಮತ್ತು ಅಂಥ ಮಾರಾಟದ ಬಗೆಗಿನ ಸ್ಟಾಂಪ್ ಶುಲ್ಕ, ನೋಂದಣಿ ವೆಚ್ಚ ಮೊದಲಾದಂಥ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಗುತ್ತಿಗೆದಾರನೇ ಭರಿಸತಕ್ಕದ್ದು.
- 18) ಕಟ್ಟಡಕ್ಕೆ ಉಂಟಾಗಿರುವ ಎಲ್ಲಾ ರೀತಿಯ ಹಾನಿಗಳಿಗೆ ಹಂಚಿಕೆದಾರನೇ ಹೊಣೆಗಾರನಾಗಿರುತ್ತಾನೆ. ಇದಕ್ಕೆ ಸಂಬಂಧಿಸಿದ ಮೊತ್ತವನ್ನು ಸಮಿತಿಯು ಆತನಿಂದ ಮೂಲಧನ ಹೂಡಿಕೆಯ ಭಾಗವೆಂಬಂತೆ ವಸೂಲು ಮಾಡುತ್ತದೆ. ಸಮಿತಿಯು, ದುರಸ್ತಿಗಳ ಎಲ್ಲಾ ವೆಚ್ಚಗಳನ್ನು ಮೂಲಧನ ಹೂಡಿಕೆಯ ಭಾಗವೆಂಬಂತೆ ವಸೂಲು ಮಾಡುವ ಹಕ್ಕನ್ನು ಹೊಂದಿರುತ್ತದೆ.

19)ಸಮಿತಿಯ ಅಧ್ಯಕ್ಷನು ಅಥವಾ ಕಾರ್ಯದರ್ಶಿಯು ಅಥವಾ ಯಾರೇ ಅಧಿಕೃತ ವ್ಯಕ್ತಿಯು, ಕಟ್ಟಡದ ಸ್ಥಿತಿ ಮತ್ತು ಬಳಕೆಯನ್ನು ಕುರಿತು ಶೋಧನೆ, ತಪಾಸಣೆ ಮಾಡುವುದಕ್ಕಾಗಿ ಅವರಣವನ್ನು ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆ. ಈ ಒಪ್ಪಂದದ ಮೇರೆಗೆ ಅಥವಾ ಅದರ ಪರಿಣಾಮವಾಗಿ ಯಾವುದೇ ವಿವಾದ ಅಥವಾ ಕ್ಲೇಮು ಉಂಟಾದ ಸಂದರ್ಭದಲ್ಲಿ, ಅಂಥ ವಿವಾದ ಅಥವಾ ಕ್ಲೇಮನ್ನು ಅಂಥ ದಿನದಂದು ಹಾಗೆಂದು ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ನಿರ್ದೇಶಕರು 'ಏಕಮಾತ್ರ ಮಧ್ಯಸ್ಥಿಕೆದಾರ' ನಾಗಿ ತೀರ್ಮಾನಿಸತಕ್ಕದ್ದು ಮತ್ತು ಅಂಥ ವಿವಾದ ಕುರಿತು ಭಾರತದ ಮಧ್ಯಸ್ಥಿಕೆ ಅಧಿನಿಯಮದ ಉಪಬಂಧಗಳಿಗನುಸಾರವಾಗಿ ಕಾರ್ಯನಿರ್ವಹಿಸುತ್ತಿರುವ ಏಕಮಾತ್ರ ಮಧ್ಯಸ್ಥಿಕೆದಾರನು ನೀಡುವ ತೀರ್ಮಾನವು ಅಂತಿಮವಾಗಿರತಕ್ಕದ್ದು ಮತ್ತು ಅದಕ್ಕೆ ಪಕ್ಷಕಾರರು ಬದ್ಧರಾಗಿರತಕ್ಕದ್ದು ಎಂದು ಪಕ್ಷಕಾರರ ನಡುವೆ ಒಪ್ಪಿಕೊಳ್ಳಲಾಗಿದೆ.

ಅನುಸೂಚಿ

----- ಅಡಿ / ಮೀಟರುಗಳಷ್ಟು ಅಳತೆಯುಳ್ಳ ಈ ನಿವೇಶನವು ----- ತಹಶೀಲ್ದಾರನ
----- ಮಾರುಕಟ್ಟೆ ಪ್ರಾಂಗಣದಲ್ಲಿರುತ್ತದೆ. ಇದರ ಚಿಕ್ಕುಬಂದಿಗಳು ಈ ಕೆಳಕಂಡಂತಿವೆ:

ಉತ್ತರಕ್ಕೆ -----
ಪೂರ್ವಕ್ಕೆ -----
ದಕ್ಷಿಣಕ್ಕೆ -----
ಪಶ್ಚಿಮಕ್ಕೆ -----

ಹಂಚಿಕೆದಾರರು

ಸಾಕ್ಷಿದಾರರು

- (1)
- (2)

ಈ ಕೆಳಗಿನವರ ಸಮ್ಮುಖದಲ್ಲಿ ಸದರಿ ಹಂಚಿಕೆದಾರನು
ಸಹಿ ಮಾಡಿ ವಶಕ್ಕೆ ಕೊಟ್ಟಿರುತ್ತಾನೆ.

ಕಾರ್ಯದರ್ಶಿ
----- ಕೃ.ಉ.ಮಾ.ಸ.

ಅಧ್ಯಕ್ಷರು
----- ಕೃ.ಉ.ಮಾ.ಸ.

ನಮೂನೆ ಸಂಖ್ಯೆ - V

ಗುತ್ತಿಗೆ ಸಹಿತ ಮಾರಾಟ ಒಪ್ಪಂದ

(ನಿಯಮ-10 ನೋಡಿ)

ಈ ಗುತ್ತಿಗೆ ಒಪ್ಪಂದವನ್ನು ಒಂದು ಪಕ್ಷವಾಗಿರುವ ----- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ, ----- ರವರ ಮಗನಾದ ಶ್ರೀ.-----ರವರು ಮತ್ತು ಅಧ್ಯಕ್ಷ (ಅಥವಾ ಆಡಳಿತಗಾರ)ರಾಗಿರುವ, ----- ರವರ ಮಗನಾದ -----ರವರಿಂದ ಪ್ರತಿನಿಧಿಸಲ್ಪಟ್ಟಿರುವ -----ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಇನ್ನುಮುಂದೆ ' ಗುತ್ತಿಗೆ ಕೊಡುವವನು ' ಎಂದು ಕರೆಯಲಾಗುವ ಈ ಪದಾವಳಿಯು ಸಂದರ್ಭವು ಹಾಗೆ ಅಗತ್ಯಪಡಿಸಿದಾಗಲೆಲ್ಲಾ ಅದರ ಉತ್ತರಾಧಿಕಾರಿಗಳನ್ನು, ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಮತ್ತು ಇನ್ನೊಂದು ಪಕ್ಷವಾಗಿರುವ, --- -----ರವರ ಮಗನಾದ, -----ರಲ್ಲಿ ವಾಸಿಸುತ್ತಿರುವ ಸುಮಾರು ----- ವರ್ಷದ ಶ್ರೀ. --- -----ರವರನ್ನು ತನ್ನ ಮಾಲಿಕನೆಂದು ಅಥವಾ ವ್ಯವಸ್ಥಾಪಕ ಪಾಲುದಾರನೆಂದು ಪ್ರತಿನಿಧಿಸಿದ (ಇನ್ನುಮುಂದೆ ' ಗುತ್ತಿಗೆದಾರ ' ಎಂದು ಕರೆಯಲಾಗುವ) ಮೆಸರ್ಸ್ ----- ಎಂಬ ಹೆಸರಿನ ಮಾಲೀಕತ್ವದ/ನೊಂದಾಯಿತ ಪಾಲುದಾರಿಕೆ ಫರ್ಮಿನ ನಡುವೆ ಈ ಮುಂದಿನಂತೆ ----- ದಿನದಂದು ಕರಾರು ಮಾಡಿಕೊಳ್ಳಲಾಗಿದೆ.

1. ಗುತ್ತಿಗೆ ಕೊಡುವವನು ಮಾರುಕಟ್ಟೆ ಪ್ರಾಂಗಣದಲ್ಲಿರುವ ಮತ್ತು ಈ ಮುಂದಿನ ಅನುಸೂಚಿಯಲ್ಲಿ ಸವಿವರವಾಗಿ ಹೇಳಿರುವ -----ಸಂಖ್ಯೆಯನ್ನು ಹೊಂದಿರುವ ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಒಡೆಯನಾಗಿರುತ್ತಾನೆ.
2. ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವ ಮತ್ತು ಗುತ್ತಿಗೆ ಕೊಡುವವನು ನೀಡಿರುವ ಲೈಸೆನ್ಸನ್ನು ಹೊಂದಿರುವ ಗುತ್ತಿಗೆದಾರನು ಅಧಿಸೂಚಿತ ಕೃಷಿ ಉತ್ಪನ್ನದ ಮಾರಾಟದ ವ್ಯವಹಾರ ಮಾಡುವುದಕ್ಕಾಗಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಹಂಚಿಕೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವುದರಿಂದ;
3. ಗುತ್ತಿಗೆದಾರನು -----ರೂಪಾಯಿಗಳಿಗಾಗಿ -----ದಿನಾಂಕದ -----ಸಂಖ್ಯೆಯ ಚೆಕ್/ಪೋ.ಆ/ಡಿ.ಡಿ. ಮೂಲಕ ಶೇ. 25ರಷ್ಟು ಗುತ್ತಿಗೆ ಮೊಬಲಗನ್ನು ಸಂದಾಯ ಮಾಡಿರುವುದರಿಂದ;
4. ಗುತ್ತಿಗೆ ಕೊಡುವವನು -----ರಂದು ನಡೆದ ಮಾರುಕಟ್ಟೆ ಸಮಿತಿಯ ಸಭೆಯಲ್ಲಿ ಹಂಚಿಕೆದಾರನಿಗೆ ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಗೊತ್ತುವಳಿ ಸಂಖ್ಯೆ:-----ರಲ್ಲಿ ನಿರ್ಣಯಿಸಿರುವುದರಿಂದ;
5. ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರು ----- ದಿನಾಂಕದ ಅವರ ಆದೇಶ ಸಂಖ್ಯೆ: ----- ಮೂಲಕ ಅಂಗಡಿಯ/ಅಂಗಡಿ ಸಹಿತ ಗೋದಾಮನ್ನು/ಗೋದಾಮಿನ ಹಂಚಿಕೆಯನ್ನು ಅನುಮೋದಿಸಿರುವುದರಿಂದ;

6. ಗುತ್ತಿಗೆ ಕೊಡುವವನು, ಈ ಮುಂದೆ ಹೇಳಿರುವ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಅನುಸೂಚಿತ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ, ಈಗ ಈ ಪತ್ರ ಈ ಕೆಳಗಿನವುಗಳಿಗೆ ಸಾಕ್ಷಿಯಾಗಿರುತ್ತದೆ ಎಂದರೆ:-

1. ಗುತ್ತಿಗೆ ಕೊಡುವವನು ತನ್ನ ವೆಚ್ಚದಲ್ಲಿ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ನಿರ್ಮಿಸಿದ್ದಾನೆ ಮತ್ತು ಅದನ್ನು 10 (ಹತ್ತು) ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಒಪ್ಪಿಕೊಂಡಿರುತ್ತಾನೆ.
2. ಗುತ್ತಿಗೆ ಕೊಡುವವನು -----ರೂಪಾಯಿಗಳಷ್ಟು (ಮಾಡಿದೆಯೆಂದು ಅಂದಾಜಿಸಲಾದ ವೆಚ್ಚ) ಗುತ್ತಿಗೆ ಮೊತ್ತವನ್ನು ನಿಗದಿಪಡಿಸಿರುತ್ತಾನೆ.
3. ಗುತ್ತಿಗೆದಾರನು ಹಂಚಿಕೆ ಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ 90 (ತೊಂಬತ್ತು) ದಿನಗಳೊಳಗೆ ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ಗೋದಾಮಿನ ಪ್ರಾರಂಭಿಕ ರೇವಣಿ (ಎ.ಇ.ಇ.) (ಎಂ.ಡಿ.ಪಿ) ನಿಗದಿಪಡಿಸಿದ ಮೊತ್ತವನ್ನು ಕಳೆದ ನಂತರ ಉಳಿದ ಮೊತ್ತವನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು ಮತ್ತು ರಸೀದಿ ಪಡೆಯತಕ್ಕದ್ದು. ಈ ಅವಧಿಯನ್ನು ಶೇಕಡಾ 12ರಷ್ಟು ಬಡ್ಡಿ ಸಂದಾಯ ಮಾಡುವುದಕ್ಕೆ ಒಳಪಟ್ಟು ಅವತ್ತು ದಿನಗಳವರೆಗೆ ವಿಸ್ತರಿಸಬಹುದು.
4. ಗುತ್ತಿಗೆದಾರನು ಒಂದು ಅವಿಭಕ್ತ ಕುಟುಂಬವಾಗಿದ್ದರೆ, ಅವಿಭಕ್ತ ಕುಟುಂಬದ ಯಾರೇ ಸದಸ್ಯನು ಮತ್ತು ಪಾಲುದಾರಿಕೆ ಫರ್ಮಿನ ಸಂದರ್ಭದಲ್ಲಿ ಫರ್ಮನ ಯಾರೇ ಪಾಲುದಾರನು ಮಾರುಕಟ್ಟೆ ಪ್ರಾಂಶುಾಲಯದಲ್ಲಿ ಒಂದಕ್ಕಿಂತ ಹೆಚ್ಚು ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ಗೋದಾಮಿನ ಹಂಚಿಕೆ ಪಡೆಯುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದಲ್ಲ ಮತ್ತು ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ಆತ/ಅವರು ಈಗಾಗಲೇ ಹಂಚಿಕೆ ಪಡೆದಿರುವರೆಂದು ಕಂಡುಬಂದ ಸಂದರ್ಭದಲ್ಲಿ, ಗುತ್ತಿಗೆ ಕೊಟ್ಟವನು, ಗುತ್ತಿಗೆಯನ್ನು ರದ್ದುಪಡಿಸುವುದಕ್ಕೆ ಮತ್ತು ಅಲ್ಲಿಯವರೆಗೆ ಗುತ್ತಿಗೆದಾರನು ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ಗೋದಾಮಿನ ಯಾವುದೇ ಗುತ್ತಿಗೆ ಹಣವನ್ನು ರೇವಣಿ ಇಟ್ಟಿದ್ದರೆ ಆ ಗುತ್ತಿಗೆ ಹಣದ ಸಹಿತ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾನೆ.
5. ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು, ಅಧಿಸೂಚಿತ ಕೃಷಿ ಉತ್ಪನ್ನದಲ್ಲಿ ಮಾತ್ರವೇ ವ್ಯಾಪಾರ ಮಾಡತಕ್ಕದ್ದು ಮತ್ತು ಗುತ್ತಿಗೆ ಕೊಡುವವನು ನೀಡಿರುವ ಲೈಸೆನ್ಸಿನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಪಾಲಿಸತಕ್ಕದ್ದು, ಅಲ್ಲದೇ, ಗುತ್ತಿಗೆದಾರನು ಕ.ಕೃ.ಉ.ಮಾ(ನಿ) ಅಧಿನಿಯಮ, 1966ರ ಉಪಬಂಧಗಳನ್ನು ಮತ್ತು ಅದರ ಮೇರೆಗೆ ರಚಿಸಿರುವ ನಿಯಮಗಳನ್ನು ಮತ್ತು ಉಪವಿಧಿಗಳನ್ನು ಪಾಲಿಸಲು ಬದ್ಧನಾಗಿರತಕ್ಕದ್ದು. ಈ ಷರತ್ತುಗಳ ಪೈಕಿ ಯಾವುದೇ ಒಂದನ್ನು ಉಲ್ಲಂಘಿಸಿದರೂ ಗುತ್ತಿಗೆ ಕೊಡುವವನು ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸುವುದಕ್ಕೆ ಮತ್ತು ಗುತ್ತಿಗೆದಾರನಿಗೆ ನೋಟೀಸು ನೀಡಿದ ತರುವಾಯ ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ಗೋದಾಮಿನ ಹಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.

6. ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು ತನಗೆ ಹಂಚಿಕೆಯಾದ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ಯಾರೇ ಇತರ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡತಕ್ಕದ್ದಲ್ಲ.
7. ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು ತನಗೆ ಹಂಚಿಕೆಯಾದ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ಗೋದಾಮನ್ನು ವಿಭಾಗ ಮಾಡತಕ್ಕದ್ದಲ್ಲ ಅಥವಾ ಯಾರೇ ಇತರ ವ್ಯಕ್ತಿಗೆ ಪರಭಾರೆ ಮಾಡತಕ್ಕದ್ದಲ್ಲ.
8. ಗುತ್ತಿಗೆದಾರನು ತನಗೆ ಹಂಚಿಕೆಯಾದ ಅಂಗಡಿಯ/ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಕಟ್ಟಡಕ್ಕೆ ಹಾನಿ, ಮಾರ್ಪಾಟು ಅಥವಾ ಬದಲಾವಣೆ ಮಾಡತಕ್ಕದ್ದಲ್ಲ. ಯಾವುದೇ ಹಾನಿ ಮಾಡಿದರೆ ಗುತ್ತಿಗೆದಾರನು ಆ ಆವರಣವನ್ನು ಸುಸ್ಥಿತಿಯಲ್ಲಿಡುವುದಕ್ಕೆ ಅಗತ್ಯವಿರುವ ದುರಸ್ತಿಗಳನ್ನು ಮಾಡಲು ಬದ್ಧನಾಗಿರತಕ್ಕದ್ದು.
9. ಗುತ್ತಿಗೆದಾರನು ಪಾಲುದಾರಿಕೆ ಫರ್ಮ ಆಗಿದ್ದರೆ, ಪಾಲುದಾರಿಕೆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದರೆ ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಪಾಲುದಾರಿಕೆ ಫರ್ಮಿನ ರಚನೆಯಲ್ಲಿನ ಅಂಥ ಬದಲಾವಣೆಯು ಅಂಗಡಿಯ, ಗೋದಾಮಿನ, ಅಂಗಡಿ ಸಹಿತ ಗೋದಾಮಿನ ಅಥವಾ ಅದರಲ್ಲಿನ ಹಿತಾಸಕ್ತಿಯ ವರ್ಗಾವಣೆಯಲ್ಲಿ ಪರಿಣಮಿಸಿದರೆ 12ನೇ ನಿಯಮದ ಉಪಬಂಧಗಳನ್ನು ಪಾಲಿಸಲು ಗುತ್ತಿಗೆದಾರನು ಒಪ್ಪುತ್ತಾನೆ.
10. ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು, ಅವನಿಗೆ ಹಂಚಿಕೆಯಾದ ಅಂಗಡಿ/ಅಂಗಡಿ ಸಹಿತ ಗೋದಾಮಿಗೆ/ ಗೋದಾಮಿಗೆ ಸಂಬಂಧಪಟ್ಟ ವಿದ್ಯುಚ್ಛಕ್ತಿ ಶುಲ್ಕಗಳನ್ನು, ನೀರಿನ ಶುಲ್ಕಗಳನ್ನು ಮತ್ತು ಎಲ್ಲಾ ಇತರ ಶುಲ್ಕಗಳನ್ನು ಪಾವತಿಸತಕ್ಕದ್ದು.
11. ಗುತ್ತಿಗೆ ಅವಧಿಯಲ್ಲಿ ಗುತ್ತಿಗೆದಾರನು, ಲೈಸೆನ್ಸ್ ಹೊಂದಿದ್ದ ಮಾರುಕಟ್ಟೆ ಕಾರ್ಯ ನಿರ್ವಹಕನಾಗಿರುವುದು ನಿಂತುಹೋದರೆ, ಗುತ್ತಿಗೆ ಕೊಡುವವನು ಮುಟ್ಟುಗೋಲು ಹಾಕಿಕೊಳ್ಳುವ ದಿನಾಂಕದವರೆಗೆ, ಗುತ್ತಿಗೆದಾರನು ಠೇವಣಿಯಾಗಿಟ್ಟಿರುವ ಗುತ್ತಿಗೆ ಮೊತ್ತದ ಸಹಿತ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
12. ಆವರಣಗಳನ್ನು, 1966ರ ಕ.ಕೃ.ಉ.ಮಾ.(ನಿ) ಅಧಿನಿಯಮದಲ್ಲಿ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ತಿಳಿಸಿರುವ ಉದ್ದೇಶಗಳ ಹೊರತು ಇತರ ಉದ್ದೇಶಗಳಿಗೆ ಬಳಸಿಕೊಳ್ಳತಕ್ಕದ್ದಲ್ಲ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ಕ್ರಯ ವಿಕ್ರಯದ ಉದ್ದೇಶಕ್ಕಾಗಿ ಮಾತ್ರವೇ ಬಳಸಿಕೊಳ್ಳತಕ್ಕದ್ದು.
13. ಗುತ್ತಿಗೆದಾರನು, ಆಸ್ತಿಯ ಮೇಲೆ ಯಾವುದೇ ರೀತಿಯಲ್ಲೂ ಋಣಭಾರ ಹೊರಿಸತಕ್ಕದ್ದಲ್ಲ. ಹಾಗೆ ಮಾಡಿದ್ದೇ ಆದರೆ ಗುತ್ತಿಗೆ ನೀಡಿದವನು ಅದಕ್ಕೆ ಬದ್ಧನಾಗಿರತಕ್ಕದ್ದಲ್ಲ.
14. ಗುತ್ತಿಗೆದಾರನು, ಲೈಸೆನ್ಸ್ ಹೊಂದಿದ ಮಾರುಕಟ್ಟೆ ಕಾರ್ಯನಿರ್ವಹಕನಾಗಿರುವುದನ್ನು ಮುಂದುವರಿಸದೇ ಇರಲು ಇಚ್ಛಿಸಿದರೆ ಆತ, ಒಂದು ತಿಂಗಳು ಮುಂಚಿತವಾಗಿ ನೋಟೀಸು ನೀಡುವ ಮೂಲಕ ಅಂಗಡಿಯನ್ನು/ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸತಕ್ಕದ್ದು ಮತ್ತು ಅದರ ಖಾಲಿ ಸ್ವಾಧೀನತೆಯನ್ನು ಒಪ್ಪಿಸತಕ್ಕದ್ದು ಮತ್ತು ಆ ನಂತರ ಗುತ್ತಿಗೆ ನೀಡಿದವನು ಸದರಿ ಆವರಣವನ್ನು ಇನ್ನೊಬ್ಬ ಮಾರುಕಟ್ಟೆ ಕಾರ್ಯನಿರ್ವಹಕನಿಗೆ ಮರುಹಂಚಿಕೆ ಮಾಡುವ ಅಧಿಕಾರ ಹೊಂದಿರತಕ್ಕದ್ದು.

15. ಈ ಒಪ್ಪಂದದಲ್ಲಿ ಹೇಳಿರುವ ಹತ್ತು ವರ್ಷಗಳ ಅವಧಿ ಮುಕ್ತಾಯಗೊಂಡ ತರುವಾಯ ಗುತ್ತಿಗೆದಾರನು ಈ ಒಪ್ಪಂದದಲ್ಲಿ ಹೇಳಿರುವ ಎಲ್ಲಾ ಷರತ್ತುಗಳನ್ನು ನೆರವೇರಿಸಿದರೆ ಮತ್ತು ಅವುಗಳಲ್ಲಿ ಯಾವುದನ್ನೂ ಉಲ್ಲಂಘಿಸಿಲ್ಲದಿದ್ದರೆ, ಸದರಿ ಹತ್ತು ವರ್ಷಗಳ ಅವಧಿಯ ಅಂತ್ಯದಲ್ಲಿ ಸಮಿತಿಯು ಗುತ್ತಿಗೆದಾರನಿಗೆ ನಿವೇಶನವನ್ನು ಮಾರಾಟ ಮಾಡತಕ್ಕದ್ದು ಮತ್ತು ಅಂಥ ಮಾರಾಟದ ಬಗೆಗಿನ ಸ್ಟಾಂಪ್ ಶುಲ್ಕ, ನೋಂದಣಿ ಶುಲ್ಕ ಮುಂತಾದಂಥ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಗುತ್ತಿಗೆದಾರನೇ ಭರಿಸತಕ್ಕದ್ದು.
16. ಈ ಆದಿನಿಯಮದ ಉದ್ದೇಶ ಈಡೇರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಸಂಬಂಧದಲ್ಲಿ ಗುತ್ತಿಗೆ ನೀಡುವವನು ಗುತ್ತಿಗೆದಾರನಿಗೆ ಕ್ರಯಪತ್ರ ಮಾಡಿಕೊಡುವ ಸಮಯದಲ್ಲಿ ವಿಧಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳನ್ನು ಪಾಲಿಸಲು ಈ ಮೂಲಕ ಗುತ್ತಿಗೆದಾರನು ಬದ್ಧನಾಗಿರುತ್ತಾನೆ.
17. ಗುತ್ತಿಗೆದಾರನು, ಮೇಲೆ ಹೇಳಿರುವ ನಿಬಂಧನೆಗಳಲ್ಲಿ ಮತ್ತು ಷರತ್ತುಗಳಲ್ಲಿ ಯಾವುದೇ ಒಂದನ್ನು ಉಲ್ಲಂಘಿಸಿದರೆ, ಗುತ್ತಿಗೆ ಕೊಡುವವನು ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಹಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ದಿನಾಂಕದವರೆಗೆ ಗುತ್ತಿಗೆದಾರನು ರೇವಣಿ ಇಟ್ಟ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಬೆಲೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾನೆ.
18. ಆಸ್ತಿಯಲ್ಲಿನ ಯಾವುದೇ ರಚನಾ ದೋಷಕ್ಕೆ ಅಥವಾ ಇನ್ನಾವುದೇ ದೋಷಕ್ಕೆ ಗುತ್ತಿಗೆ ಕೊಡುವವನು ಹೊಣೆಗಾರನಾಗಿರತಕ್ಕದ್ದಲ್ಲ ಮತ್ತು ಗುತ್ತಿಗೆದಾರನು ಯಾವುದೇ ವಿಧವಾದ ದೋಷಗಳಿಗೆ ಗುತ್ತಿಗೆ ಕೊಡುವವನಿಂದ ಪರಿಹಾರಕ್ಕಾಗಿ ಯಾವುದೇ ಕ್ಲೇಮನ್ನು ಮಾಡತಕ್ಕದ್ದಲ್ಲ.
19. ದೊಂಬಿಗಳ, ಕನ್ನಗಳ್ಳತನದ ಅಥವಾ ಪ್ರಜಾಕ್ಷೋಭೆಯ ಸಂಬಂಧದಲ್ಲಿ ಸದರಿ ಸ್ವತ್ತಿನ ಮೇಲೆ ವಿಮೆ ಮಾಡಿಸಲು ಗುತ್ತಿಗೆದಾರನು ಒಪ್ಪಿರುತ್ತಾನೆ.
20. ಗುತ್ತಿಗೆ ಕೊಡುವವನು ಅಥವಾ ಅದು ಅಧಿಕೃತಗೊಳಿಸಿದ ಯಾರೇ ವ್ಯಕ್ತಿಯ ಸ್ವತ್ತನ್ನು ತಪಾಸಣೆ ಮಾಡುವ ಸಲುವಾಗಿ ಯಾವುದೇ ಸಮಯದಲ್ಲಾದರೂ ಸದರಿ ಸ್ವತ್ತಿನೊಳಗೆ ಪ್ರವೇಶಿಸುವ ಹಕ್ಕು ಹೊಂದಿರತಕ್ಕದ್ದು.
21. ಮೇಲೆ ಹೇಳಿರುವ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಅರ್ಥೈಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ ಕೃಷಿ ಮಾರುಕಟ್ಟೆ ನಿರ್ದೇಶಕರ ನಿರ್ಣಯವೇ ಅಂತಿಮವಾಗಿರತಕ್ಕದ್ದು ಮತ್ತು ಅದಕ್ಕೆ ಉಭಯಪಕ್ಷಕಾರರೂ ಬದ್ಧರಾಗಿರತಕ್ಕದ್ದು.

ಅನುಸೂಚಿ

(ಸ್ವತ್ತಿನ ವಿವರ)

ಉತ್ತರ ----- ದಕ್ಷಿಣ ----- ಪೂರ್ವ ----- ಪಶ್ಚಿಮ

ಇದನ್ನು ದೃಢೀಕರಿಸಿದ ಸಾಕ್ಷಿದಾರರ ಸಮ್ಮುಖದಲ್ಲಿ ಸಾಕ್ಷಿಯಾಗಿ ಗುತ್ತಿಗೆ ಕೊಡುವವನು ಮತ್ತು ಗುತ್ತಿಗೆದಾರನು ಈ ಗುತ್ತಿಗೆ ಪತ್ರಕ್ಕೆ ಸಹಿ ಮಾಡಿರುತ್ತಾರೆ.

ಸಾಕ್ಷಿದಾರರು:

1. ಗುತ್ತಿಗೆ ಕೊಡುವವನು
2. ಗುತ್ತಿಗೆದಾರ

ನಮೂನೆ ಸಂಖ್ಯೆ - VI

(ನಿಯಮ 14ನ್ನು ನೋಡಿ)

ತೂಕ ಮಾಡುವ ಯಂತ್ರ (ವೇಬ್ರಿಜ್) ಮುಂತಾದವುಗಳನ್ನು ಹಂಚಿಕೆ ಮಾಡುವುದಕ್ಕಾಗಿ ಅರ್ಜಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

1	ಅರ್ಜಿದಾರನ ಹೆಸರು	
2	ಚಿಲ್ಲರೆ ಅಂಗಡಿ, ತೂಕ ಮಾಡುವ ಯಂತ್ರ (ವೇಬ್ರಿಜ್), ಕ್ಯಾಂಟೀನು, ಚಹಾದ ಅಂಗಡಿಗಳು ಇವುಗಳಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸಲಾಗಿದೆ.	
3	ಪೂರ್ಣ ವಿಳಾಸ, ದೂರವಾಣಿ/ಟೆಲೆಕ್ಸ್/ಫ್ಯಾಕ್ಸ್ ಸಂಖ್ಯೆ	
4	ಅರ್ಜಿ ಸಂಖ್ಯೆ	
5	ಅರ್ಜಿದಾರನು , ಆದಾಯ ತೆರಿಗೆ ಅಧಿನಿಯಮದ ಅಡಿಯಲ್ಲಿ ತೆರಿಗೆದಾರನೇ? (ಖಾಯಂ ಖಾತೆ ಸಂಖ್ಯೆ ಮುಂತಾದ ವಿವರಗಳನ್ನು ಒದಗಿಸಿ)	
6	ಈ ಮೊದಲು ಯಾವುದಾದರೂ ಅರ್ಜಿ ಸಲ್ಲಿಸಿದ್ದರೆ ಅದರ ವಿವರಗಳು	
7	ಅರ್ಜಿ ಜೊತೆಯಲ್ಲಿ ಮಾಡಿರುವ ರೇವಣಿಗಳ ವಿವರಗಳು	
8	ಲೈಸೆನ್ಸಿನ ವಿವರಗಳು ಯಾವುದಾದರೂ ಇದ್ದರೆ	
9	ಅರ್ಜಿದಾರನು, ಈ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಲೈಸೆನ್ಸ್ ಹೊಂದಿರುವ ಮಾರುಕಟ್ಟೆ ಕಾರ್ಯನಿರ್ವಾಹಕನೇ? ಹಾಗಿದ್ದರೆ, ಲೈಸೆನ್ಸಿನ ಪ್ರವರ್ಗವನ್ನು ತಿಳಿಸಿ ಮತ್ತು ಲೈಸೆನ್ಸಿನ ಒಂದು ಪ್ರತಿ ಲಗತ್ತಿಸಿ.	
10	ಯಾವುದೇ ಇತರ ಮಾಹಿತಿ	

ಅಫಿಡಾವಿಟ್

ಶ್ರೀ.----- ಎಂಬ ನಾನು, ಅರ್ಜಿಯಲ್ಲಿ ಒದಗಿಸಿರುವ ವಿವರಗಳು ನನಗೆ ತಿಳಿದಿರುವಷ್ಟರ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವಾದವುಗಳೆಂದು ಈ ಮೂಲಕ ಘೋಷಿಸುತ್ತೇನೆ. ಈ ಮೇಲೆ ಒದಗಿಸಿರುವ ಯಾವುದೇ ಮಾಹಿತಿ ತಪ್ಪೆಂದು ಕಂಡುಬಂದರೆ ನನ್ನ ಅರ್ಜಿಯನ್ನು ತಿರಸ್ಕರಿಸುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ.

ಅರ್ಜಿದಾರನ ಸಹಿ.

ಹೆಸರು

ಮೊಹರು

ಸ್ಥಳ :

ದಿನಾಂಕ:

ನಮೂನೆ VII

(ನಿಯಮ 16 (2) ನ್ನು ನೋಡಿ)

ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ - ಒಪ್ಪಂದ

(ಅಂಗಡಿಗಾಗಿ, ಗೋದಾಮಿಗಾಗಿ, ಅಂಗಡಿ ಸಹಿತ ಗೋದಾಮಿಗಾಗಿ)

ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಈ ಒಪ್ಪಂದವನ್ನು, ಒಂದು ಪಕ್ಷ ----- ರಲ್ಲಿ ಕಾರ್ಯದರ್ಶಿಯಾಗಿರುವ ಶ್ರೀ ----- ರವರು ಮತ್ತು ----- ರಲ್ಲಿ ವಾಸಿಸುತ್ತಿರುವ ಶ್ರೀ ----- ರವರ ಮಗನಾದ ಸುಮಾರು ----- ವರ್ಷ ವಯಸ್ಸಿನ ಅಧ್ಯಕ್ಷರಾಗಿರುವ (ಅಥವಾ ಅಡಳಿತಗಾರ) ಶ್ರೀ ----- ರವರು ಪ್ರತಿನಿಧಿಸಿದ ----- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಇಲ್ಲಿ ಇನ್ನು ಮುಂದೆ ಲೈಸೆನ್ಸ್ ಕೊಡುವವನು ಎಂದು ಕರೆಯಲಾಗಿದ್ದು, ಈ ಪದಾವಳಿಯು ಸಂಧರ್ಭವು ಹಾಗೆ ಆಗತ್ಯಪಡಿಸಿರುವಲ್ಲೆಲ್ಲಾ ಅದರ ಉತ್ತರಾಧಿಕಾರಿಗಳನ್ನು, ಹಸ್ತಾಂತರಿತರನ್ನು ಒಳಗೊಳ್ಳುತ್ತದೆ) ಮತ್ತು ----- ರಲ್ಲಿ ವಾಸಿಸುತ್ತಿರುವ ಶ್ರೀ ----- ರವರ ಮಗನಾದ ಸುಮಾರು ----- ವರ್ಷ ವಯಸ್ಸಿನ ಶ್ರೀ ----- ರವರು ಅದರ ಮಾಲೀಕ / ವ್ಯವಸ್ಥಾಪಕ ಪಾಲುದಾರನಾಗಿದ್ದು, ಅವರ ಮೂಲಕ ಪ್ರತಿನಿಧಿಸಿದ ----- ಹೆಸರಿನ ನೋಂದಾಯಿತ ಪಾಲುದಾರಿಕೆ ಫರ್ಮು (ಇದರಲ್ಲಿ ಇನ್ನು ಮುಂದೆ ಲೈಸೆನ್ಸುದಾರ ಎಂದು ಕರೆಯಲಾಗಿದೆ) ಇವರ ನಡುವೆ ಮಾಡಿಕೊಳ್ಳಲಾಗಿದ್ದು, ಅದನ್ನು ಈ ಕೆಳಕಂಡಂತೆ ಸಾಕ್ಷ್ಯೀಕರಿಸಲಾಗಿದೆ:

ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವ ಮತ್ತು ಲೈಸೆನ್ಸ್ ಕೊಡುವವನಿಂದ ಲೈಸೆನ್ಸ್ ಪಡೆದಿರುವ ಲೈಸೆನ್ಸುದಾರನು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯವಹಾರ ಮಾಡುವುದಕ್ಕಾಗಿ ಅಂಗಡಿಯನ್ನು / ಅಂಗಡಿ ಸಹಿತ ಗೋದಾಮನ್ನು / ಗೋದಾಮನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ:

ಲೈಸೆನ್ಸ್ ಕೊಡುವವನು, ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಕಾರ್ಯನಿರ್ವಾಹಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ----- ಇಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ಸ್ಥಾಪಿಸಿರುವುದರಿಂದ.

ಲೈಸೆನ್ಸ್ ಕೊಡುವವನು, ಮಾರುಕಟ್ಟೆ ಪ್ರಾಂಗಣದಲ್ಲಿರುವ, ----- ಸಂಖ್ಯೆಯನ್ನು ಹೊಂದಿರುವ ಹಾಗೂ ಈ ಮುಂದೆ ಹೇಳಿರುವ ಅನುಸೂಚಿಯಲ್ಲಿ ಹೆಚ್ಚು ಸಂಪೂರ್ಣವಾಗಿ ವರ್ಣಿಸಿರುವ ಅಂಗಡಿಯ / ಅಂಗಡಿ ಸಹಿತ ಗೋದಾಮಿನ / ಗೋದಾಮಿನ ಮಾಲೀಕನಾಗಿರುವುದರಿಂದ,

ಲೈಸೆನ್ಸ್‌ದಾರನು, ಅಧಿಸೂಚಿತ ಕೃಷಿ ಉತ್ಪನ್ನ ----- (ಸರಕು / ಸರಕುಗಳು) ವ್ಯಾಪಾರ ಮಾಡುತ್ತಿರುವುದರಿಂದ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ಮಾಡುವುದಕ್ಕಾಗಿ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಗೋದಾಮನ್ನು / ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ ಮತ್ತು ಲೈಸೆನ್ಸ್ ಕೊಡುವವನು ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ:

ಲೈಸೆನ್ಸ್ ಕೊಡುವವನು, 200 ---- ರ ----- ರಂದು ನಡೆದ ತನ್ನ ಸಭೆಯ ಗೊತ್ತುವಳಿ ಸಂಖ್ಯೆ ----- ರಲ್ಲಿ ಹಂಚಿಕೆದಾರನಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ:

ಕೃಷಿ ಮಾರುಕಟ್ಟೆ ನಿರ್ದೇಶಕರು / ----- ಜಿಲ್ಲೆಯ ಸಹಾಯಕ ನಿರ್ದೇಶಕರು / ಉಪನಿರ್ದೇಶಕರು 200--- ರ ದಿನಾಂಕ: ----- ಆದೇಶ ಸಂಖ್ಯೆ ---- ಮೂಲಕ ತಮ್ಮ ಅನುಮತಿ ನೀಡಿರುವುದರಿಂದ:

ಉಭಯ ಪಕ್ಷಕಾರರು ಈ ಕೆಳಗೆ ಹೇಳಿರುವ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಪಾಲಿಸುವುದಕ್ಕೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳಲು ಇಚ್ಛಿಸಿರುವುದರಿಂದ.

ನಿಬಂಧನೆಗಳು ಮತ್ತು ಷರತ್ತುಗಳು:

- 1) ಲೈಸೆನ್ಸ್ ಕೊಡುವವನು, ಲೈಸೆನ್ಸ್‌ದಾರನಿಗೆ ನೀಡಿರುವ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ 11 ತಿಂಗಳ ಅವಧಿಯದು ಮಾತ್ರವಾದುದಾಗಿದ್ದು ಇದನ್ನು ಗರಿಷ್ಠ 55 ತಿಂಗಳ ಅವಧಿಗೆ ಒಳಪಟ್ಟು ಈ ಒಪ್ಪಂದದ ದಿನಾಂಕದಿಂದ ಪ್ರತಿ 11 (ಹನ್ನೊಂದು) ತಿಂಗಳಿಗೊಮ್ಮೆ ನವೀಕರಿಸುವಂಥದಾಗಿಸತಕ್ಕದ್ದು.
- 2) ಈ ಲೈಸೆನ್ಸ್ ಅವಧಿ ಮುಕ್ತಾಯವಾದ ನಂತರ ಲೈಸೆನ್ಸ್‌ದಾರನು ಸದರಿ ಆವರಣವನ್ನು ಯಾವುದೇ ಹೆಚ್ಚಿನ ಅವಧಿಗಾಗಿ (ಒಂದು ಬಾರಿಗೆ 11 ತಿಂಗಳಿಗಿಂತ ಹೆಚ್ಚಿಲ್ಲದಂತೆ) ಬಳಸಲು ಲೈಸೆನ್ಸಿನ ನವೀಕರಣಕ್ಕಾಗಿ ಆತನಿಗೆ ಮೊದಲ ಆದ್ಯತೆ ನೀಡತಕ್ಕದ್ದು. ಆದರೆ ಸದರಿ ಆವರಣಗಳನ್ನು ಅಧಿಭೋಗಕ್ಕೆ ತೆಗೆದುಕೊಳ್ಳುವುದಕ್ಕೂ ಮುಂಚೆ, ಆ ಬಗ್ಗೆ ಗೊತ್ತುಪಡಿಸಿದ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಮತ್ತು ನಿಯಮಗಳನ್ನು ಪಾಲಿಸಿರಬೇಕು.
- 3) ಲೈಸೆನ್ಸ್‌ದಾರನು 11 ತಿಂಗಳ ಮತ್ತೊಂದು ಅವಧಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್‌ನ್ನು ನವೀಕರಿಸಿಕೊಳ್ಳುವ ಇಚ್ಛೆ ಹೊಂದಿದ್ದರೆ, ಆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಮುಕ್ತಾಯವಾಗುವುದಕ್ಕೆ 2 (ಎರಡು) ತಿಂಗಳಿಗಿಂತ ಕಡಿಮೆಯಿಲ್ಲದಷ್ಟು ಮುಂಚಿತವಾಗಿ ತನ್ನ ಅರ್ಜಿಯನ್ನು ಲೈಸೆನ್ಸ್ ಕೊಡುವವನಿಗೆ ಸಲ್ಲಿಸತಕ್ಕದ್ದು.
- 4) ಲೈಸೆನ್ಸ್‌ದಾರನು, ಅನುಸೂಚಿತ ಆವರಣಕ್ಕೆ ಸಂಬಂಧಪಟ್ಟಂತೆ ಲೈಸೆನ್ಸ್ ಕೊಡುವವನಿಗೆ ಭದ್ರತಾ ರೇವಣಿಯಾ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ 10 (ಹತ್ತು) ತಿಂಗಳ ಶುಲ್ಕಕ್ಕೆ ಸಮನಾದಷ್ಟು ಮೊತ್ತವನ್ನು ರೇವಣಿಯಾಗಿಡತಕ್ಕದ್ದು. ಸದರಿ ಭದ್ರತಾ ರೇವಣಿಗೆ ಯಾವುದೇ ಬಡ್ಡಿ ಇರುವುದಿಲ್ಲ.
- 5) ಲೈಸೆನ್ಸ್‌ದಾರನು, ಖಚಿತವಾದ ಒಂದು ತಿಂಗಳ ಲಿಖಿತ ನೋಟೀಸನ್ನು ನೀಡುವ ಮೂಲಕ, ಆತನು ಅನುಸೂಚಿತ ಆವರಣವನ್ನು ತೆರವು ಮಾಡುವ ಮತ್ತು ಸ್ವಾಧೀನತೆಯನ್ನು ಒಪ್ಪಿಸಿಕೊಡುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಸದರಿ ಭದ್ರತಾ ಮೊತ್ತವನ್ನು ಮರುಪಾವತಿ ಮಾಡುವಂತೆ ಕೋರಲು ಹಕ್ಕುಳ್ಳವನಾಗಿರತಕ್ಕದ್ದು.

- 6) ಲೈಸೆನ್ಸ್‌ದಾರನು ಹಿಂದಿನ ತಿಂಗಳ ಲೈಸೆನ್ಸ್ ಶುಲ್ಕವನ್ನು ಅದರ ನಂತರದ ತಿಂಗಳ 10ನೇ (ಹತ್ತನೇ) ದಿನಾಂಕದೊಳಗೆ ಪಾವತಿ ಮಾಡತಕ್ಕದ್ದು. ಹಾಗೆ ಪಾವತಿ ಮಾಡಲು ತಪ್ಪಿದರೆ ಲೈಸೆನ್ಸ್ ಕೊಟ್ಟವನು ಪ್ರತಿ ತಿಂಗಳಿಗೆ ಶೇಕಡಾ 10 ರಷ್ಟು ದಂಡ ಶುಲ್ಕ ವಿಧಿಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
- 7) ಲೈಸೆನ್ಸ್‌ದಾರನು, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕ ಸಲ್ಲಿಸುವುದರಲ್ಲಿ ಸತತ ಮೂರು ತಿಂಗಳು ವಿಫಲನಾದರೆ, ಲೈಸೆನ್ಸ್ ಕೊಡುವವನು ಬಾಕಿ ಮೊತ್ತವನ್ನು ವಸೂಲು ಮಾಡುವ ತನ್ನ ಹಕ್ಕನ್ನು ಕಾಯ್ದಿರಿಸಿಕೊಳ್ಳುವುದರ ಜೊತೆಗೆ ಭದ್ರತಾ ಠೇವಣಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ಅನುಸೂಚಿತ ಸ್ವತ್ತನ್ನು ಮರು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು.
- 8) ಲೈಸೆನ್ಸ್‌ದಾರನು ಯಾವ ಉದ್ದೇಶಕ್ಕಾಗಿ ಆವರಣವನ್ನು ಹಂಚಿಕೆ ಮಾಡಲಾಗಿದೆಯೇ ಆ ಯಾವುದೇ ಉದ್ದೇಶದ ಹೊರತಾಗಿ ಇತರ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. ಹಂಚಿಕೆ ಮಾಡಿರುವ ಆವರಣವನ್ನು, ಅದನ್ನು ಹಂಚಿಕೆ ಮಾಡಿರುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲವೆಂದು ಕಾರ್ಯದರ್ಶಿಗೆ ಮನದಟ್ಟಾದರೆ, ಲೈಸೆನ್ಸ್ ಕೊಡುವವನು ಲೈಸೆನ್ಸ್‌ದಾರನಿಗೆ, ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸೆನ್ಸ್‌ನ್ನು ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತಾನೆ.
- 9) ಲೈಸೆನ್ಸ್ ಶುಲ್ಕವನ್ನು ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕದ ಶೇಕಡಾ 5 ರ ದರದಲ್ಲಿ ಹೆಚ್ಚಿಸುವ ಮೂಲಕ ಪ್ರತಿ 33 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು. ಇದಕ್ಕೆ ಲೈಸೆನ್ಸ್‌ದಾರನು ಬದ್ಧನಾಗಿರತಕ್ಕದ್ದು.
- 10) ಲೈಸೆನ್ಸ್ ಕೊಡುವವನು, ಲೈಸೆನ್ಸ್‌ನ್ನು ರದ್ದುಪಡಿಸಿ ಅನುಸೂಚಿತ ಆವರಣವನ್ನು ಮರುಸ್ವಾಧೀನಪಡಿಸಿಕೊಳ್ಳಬೇಕೆಂದು ಇಚ್ಛಿಸಿದ್ದಲ್ಲಿ, ಲೈಸೆನ್ಸ್ ಕೊಡುವವನು ಲೈಸೆನ್ಸ್‌ದಾರನಿಗೆ ಹೊರಹಾಕುವ ನೋಟೀಸನ್ನು ಜಾರಿಮಾಡಿದ ಮೇಲೆ ಲೈಸೆನ್ಸ್‌ದಾರನು ಈ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ 15 (ಹದಿನೈದು) ದಿನಗಳೊಳಗೆ ಅನುಸೂಚಿತ ಆವರಣದ ಖಾಲಿ ಸ್ವಾಧೀನವನ್ನು ಲೈಸೆನ್ಸ್ ನೀಡುವವನಿಗೆ ವಹಿಸಿಕೊಡತಕ್ಕದ್ದು. ಲೈಸೆನ್ಸ್‌ದಾರನು ಹಾಗೆ ಮಾಡಲು ವಿಫಲನಾದರೆ, ಲೈಸೆನ್ಸ್ ಕೊಡುವವನು ಸಮುಚಿತ ಕಾನೂನಿನ ಉಪಬಂಧಗಳ ಮೇರೆಗೆ ಲೈಸೆನ್ಸ್‌ದಾರನನ್ನು ಹೊರಹಾಕಲು ಸೂಕ್ತ ಕಾನೂನು ವ್ಯವಹರಣೆಗಳನ್ನು ಜರುಗಿಸುವ ಹಕ್ಕನ್ನು ಕಾಯ್ದಿರಿಸಿ ಕೊಂಡಿರುವುದರ ಜೊತೆಗೆ, ಸದರಿ ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಆತನು ಹಕ್ಕುಳ್ಳವನಾಗಿರತಕ್ಕದ್ದು.
- 11) ಲೈಸೆನ್ಸ್‌ದಾರನು, ಲೈಸೆನ್ಸ್ ಕೊಡುವವನ ಲಿಖಿತ ಒಪ್ಪಿಗೆ ಇಲ್ಲದೆ ಅನುಸೂಚಿತ ಆವರಣದ ಇಡೀ ಅಥವಾ ಯಾವುದೇ ಒಂದು ಭಾಗವನ್ನು ವಹಿಸಿಕೊಡುವುದಾಗಲೀ ಅಥವಾ ಯಾರೇ ಮೂರನೇ ಪಕ್ಷಕಾರನಿಗೆ / ಪಕ್ಕಕಾರನಿಗೆ ಅನುಸೂಚಿತ ಆವರಣದಲ್ಲಿ ಅಧಿಭೋಗ ಹೊಂದುವುದಕ್ಕೆ ಅಥವಾ ಯಾವುದೇ ತೆರನಾದ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಅನುಮತಿ ನೀಡತಕ್ಕದ್ದಲ್ಲ:
- ಲೈಸೆನ್ಸ್‌ದಾರನು, ಪಾಲುದಾರಿಕೆ ಫರ್ಮ್ ಆಗಿರುವ ಸಂದರ್ಭದಲ್ಲಿ, ಪಾಲುದಾರಿಕೆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದರೆ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಲೈಸೆನ್ಸ್‌ದಾರನು, ಬದಲಾವಣೆಯಾಗುವುದಕ್ಕೆ ಮೊದಲು ಇದ್ದ ಫರ್ಮ್‌ನ ಪಾಲುದಾರರಾಗಿದ್ದ ವ್ಯಕ್ತಿಗಳೇ ಬದಲಾವಣೆಯಾದ ನಂತರವೂ ಅವರೇ ಮುಂದುವರೆಯದ ಹೊರತು, ಪುನರ್ರಚಿತ ಪಾಲುದಾರಿಕೆಯ ಪಾಲುದಾರರಿಗೆ ಆವರಣವನ್ನು ವಹಿಸಿಕೊಡುವುದಕ್ಕೆ ಒಪ್ಪತಕ್ಕದ್ದಲ್ಲ.
- 12) ಲೈಸೆನ್ಸ್‌ದಾರನು, ಲೈಸೆನ್ಸ್ ಕೊಡುವವನ ಲಿಖಿತ ಒಪ್ಪಿಗೆಯಿಲ್ಲದೆ ಅನುಸೂಚಿತ ಆವರಣದ ಕಟ್ಟಡದ ಒಳಭಾಗ ಅಥವಾ ಹೊರಭಾಗದಲ್ಲಿ ಖಾಯಂ ಅಥವಾ ತಾತ್ಕಾಲಿಕವಾದಂಥ ಯಾವುದೇ ಬದಲಾವಣೆಗಳನ್ನು ಮಾಡತಕ್ಕದ್ದಲ್ಲ.

- 13) ಲೈಸೆನ್ಸ್‌ದಾರನು ತಾನು ಬಳಸಿದ ವಿದ್ಯುಚ್ಛಕ್ತಿ ಮತ್ತು ನೀರಿಗೆ ಸಂಬಂಧಿಸಿದಂತೆ, ಈ ಸಂಬಂಧ ಲೈಸೆನ್ಸ್ ಕೊಡುವವನು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳಿಗನುಸಾರವಾಗಿ ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಂದಾಯ ಮಾಡತಕ್ಕದ್ದು.
- 14) ಲೈಸೆನ್ಸ್‌ದಾರನು, ಅನುಸೂಚಿತ ಆವರಣವನ್ನು ಯಾವುದೇ ಕಾನೂನುಬಾಹಿರ ಉದ್ದೇಶಗಳಾಗಿ ಎಂದರೆ, ಜೂಜು, ಮದ್ಯ / ಸ್ಪೋಟಕಗಳು / ಪಟಾಕಿಗಳು / ಯಾವುದೇ ಇತರ ಸ್ಪೋಟಕಗಳು / ದಹನ ಸರಕುಗಳನ್ನು / ಸಾಮಗ್ರಿಗಳನ್ನು ಮಾರಾಟ ಮಾಡುವ / ದಾಸ್ತಾನು ಮಾಡುವ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ ಅಥವಾ ಅದಕ್ಕಾಗಿ ಅವುಗಳನ್ನು ಬಳಸತಕ್ಕದ್ದಲ್ಲ ಅಥವಾ ಲೈಸೆನ್ಸ್ ಕೊಡುವವನ ಸ್ವತ್ತಿಗೆ ಅಥವಾ ನೆರೆಹೊರೆಯ ಅಧಿಬೋಗದಾರರ ಪ್ರಾಣ ಮತ್ತು ಆಸ್ತಿಗೆ ಅಪಾಯವುಂಟುಮಾಡಬಹುದಾದ ಯಾವುದನ್ನೂ ಮಾಡತಕ್ಕದ್ದಲ್ಲ.
- 15) ಲೈಸೆನ್ಸ್‌ದಾರನು, ಅನುಸೂಚಿತ ಆವರಣವನ್ನು ಯಾವುದೇ ನಷ್ಟಕ್ಕೆ ಭದ್ರತೆಯಾಗಿ ನೀಡಲು ಅಥವಾ ಯಾವುದೇ ಹೊಣೆಗಾರಿಕೆಯನ್ನು ಅಥವಾ ಋಣಭಾರವನ್ನು ಯಾವುದೇ ರೀತಿಯಲ್ಲಿ ಸೃಜಿಸಲು ಹಕ್ಕು ಪಡೆಯತಕ್ಕದ್ದಲ್ಲ.
- 16) ಲೈಸೆನ್ಸ್‌ದಾರನು, ಈ ಲೈಸೆನ್ಸಿನ ಯಾವುದೇ ನಿಬಂಧಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ, ಲೈಸೆನ್ಸ್ ಕೊಡುವವನು ಆತನ ಲೈಸೆನ್ಸನ್ನು ರದ್ದುಪಡಿಸುವ ಒಂದು ತಿಂಗಳ ನೋಟೀಸು ನೀಡಿದಾಗ ಆ ಒಂದು ತಿಂಗಳೊಳಗೆ ಆವರಣವನ್ನು ಖಾಲಿ ಮಾಡುವುದಕ್ಕೆ ಲೈಸೆನ್ಸ್‌ದಾರನು ಬದ್ಧನಾಗಿರತಕ್ಕದ್ದು. ಅಥವಾ ಇಲ್ಲಿ ನಿರ್ದಿಷ್ಟಪಡಿಸಿದ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕಗಳನ್ನು ಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಲೈಸೆನ್ಸ್‌ದಾರನು ಮೂರು ತಿಂಗಳುಗಳವರೆಗೆ ಸುಸ್ತಿದಾರನಾಗಿದ್ದರೆ, ಲೈಸೆನ್ಸ್‌ದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು, ನಿರ್ವಾಹಕರು ಮಾರುಕಟ್ಟೆ ಸಮಿತಿಗೆ ಲೈಸೆನ್ಸ್ ಶುಲ್ಕದ ಬಾಕಿಯನ್ನು ಪಾವತಿ ಮಾಡುವುದಕ್ಕೆ ಹೊಣೆಯಾಗಿರತಕ್ಕದ್ದು.
- 17) ಸದರಿ ಆವರಣದ ಸಮಗ್ರ ಮೇಲ್ವಿಚಾರಣೆಯು ಮಾರುಕಟ್ಟೆ ಸಮಿತಿಯಲ್ಲಿ ನಿಹಿತವಾಗಿರತಕ್ಕದ್ದು. ಅದರ ಅಧಿಕಾರಿಗಳು / ಸಿಬ್ಬಂದಿಯು, ಎಲ್ಲ ಸಮಂಜಸ ವೇಳೆಗಳಲ್ಲಿ ಸದರಿ ಆವರಣದ ದುರಸ್ತಿ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡುವುದಕ್ಕೆ ಹಕ್ಕುಳ್ಳವರಾಗಿರತಕ್ಕದ್ದು; ಲೈಸೆನ್ಸ್‌ದಾರನು, ಆವರಣವನ್ನು ಸುಸ್ಥಿತಿಯಲ್ಲಿ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮತ್ತು ಲೈಸೆನ್ಸ್ ಅವಧಿ ಮುಕ್ತಾಯಗೊಂಡ ತರುವಾಯ ಅಥವಾ ಲೈಸೆನ್ಸ್ ಕೊಡುವವನು ಸದರಿ ಆವರಣವನ್ನು ಖಾಲಿ ಮಾಡುವಂತೆ ಕೇಳಿದಾಗ ಅವನಿಗೆ ಅಂಗಡಿಯನ್ನು ಸುಸ್ಥಿತಿಯಲ್ಲಿ ವಹಿಸಿಕೊಡುವುದಕ್ಕೆ ಬದ್ಧನಾಗಿರತಕ್ಕದ್ದು.
- 18) ಲೈಸೆನ್ಸ್‌ದಾರನೂ ಸಹ ಲೈಸೆನ್ಸ್ ಕೊಡುವವನಿಗೆ ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸೆನ್ಸನ್ನು ರದ್ದುಗೊಳಿಸಬಹುದು. ಲೈಸೆನ್ಸಿನ ಅವಧಿ ಮುಗಿದ ತರುವಾಯ ತನ್ನಷ್ಟಕ್ಕೇನೆ ಲೈಸೆನ್ಸ್ ರದ್ದಾಗಿದೆಯೆಂದು ಭಾವಿಸತಕ್ಕದ್ದು.

ಅನುಸೂಚಿ

ಅಂಗಡಿ ಸಂಖ್ಯೆ

ಅಳತೆ:

ಚಕ್ಕುಬಂದಿ

ಪೂರ್ವಕ್ಕೆ:

ಪಶ್ಚಿಮಕ್ಕೆ:

ಉತ್ತರಕ್ಕೆ:

ದಕ್ಷಿಣಕ್ಕೆ:

ಇದಕ್ಕೆ ಸಾಕ್ಷಿಯಾಗಿ ಲೈಸೆನ್ಸ್ ಕೊಡುವವನು ಮತ್ತು ಲೈಸೆನ್ಸಿದಾರ ಇಬ್ಬರೂ ----- ರಲ್ಲಿ 200--- ರ ----- ದಿನದಂದು ಈ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಒಪ್ಪಂದಕ್ಕೆ ಸಹಿ ಮಾಡಿರುತ್ತಾರೆ.

ಸಾಕ್ಷಿಗಳು

ಲೈಸೆನ್ಸಿದಾರ

1)

2)

ಲೈಸೆನ್ಸ್ ಕೊಡುವವನು

ನಮೂನೆ VIII

(ನಿಯಮ 16 (2) ನ್ನು ನೋಡಿ)

ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ - ಒಪ್ಪಂದ

(ಚಿಲ್ಲರೆ ಅಂಗಡಿ, ಕ್ಯಾಂಟೀನು, ತೂಕಮಾಡುವ ಯಂತ್ರ (ವೇಬ್ರಿಡ್ಜ್), ಚಹಾದ ಅಂಗಡಿಗಳಿಗಾಗಿ)

ಈ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಒಪ್ಪಂದವನ್ನು, ಒಂದು ಪಕ್ಷವಾಗಿರುವ ----- ರಲ್ಲಿ ವಾಸಿಸುತ್ತಿರುವ ಶ್ರೀ ----- ರವರ ಮಗನಾದ, ಸುಮಾರು ----- ವರ್ಷ ವಯಸ್ಸಿನ, ಕಾರ್ಯದರ್ಶಿಯಾಗಿರುವ ಶ್ರೀ ----- ರವರು ಮತ್ತು ----- ರಲ್ಲಿ ವಾಸಿಸುತ್ತಿರುವ ಶ್ರೀ ----- ರವರ ಮಗನಾದ ಸುಮಾರು ----- ವರ್ಷ ವಯಸ್ಸಿನ ಅಧ್ಯಕ್ಷರಾಗಿರುವ (ಅಥವಾ ಆಡಳಿತಗಾರ) ಶ್ರೀ ----- ರವರು ಪ್ರತಿನಿಧಿಸಿದ ----- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಇಲ್ಲಿ ಇನ್ನು ಮುಂದೆ ಲೈಸೆನ್ಸ್ ಕೊಡುವವನು ಎಂದು ಕರೆಯಲಾಗಿದ್ದು, ಈ ಪದಾವಳಿಯು ಸಂಧರ್ಭವು ಹಾಗೆ ಅಗತ್ಯಪಡಿಸಿರುವಲ್ಲಿಲ್ಲಾ ಅದರ ಉತ್ತರಾಧಿಕಾರಿಗಳನ್ನು, ಹಸ್ತಾಂತರಿತರನ್ನು ಒಳಗೊಳ್ಳುತ್ತದೆ) ಮತ್ತು ----- ರಲ್ಲಿ ವಾಸಿಸುತ್ತಿರುವ ಶ್ರೀ ----- ರವರ ಮಗನಾದ ಸುಮಾರು ----- ವರ್ಷ ವಯಸ್ಸಿನ ಶ್ರೀ ----- ರವರು (ಇದರಲ್ಲಿ ಇನ್ನು ಮುಂದೆ ಲೈಸೆನ್ಸಿದಾರ ಎಂದು ಕರೆಯಲಾಗಿದೆ) ಇವರ ನಡುವೆ ಮಾಡಿಕೊಳ್ಳಲಾಗಿದ್ದು, ಅದನ್ನು ಈ ಕೆಳಕಂಡಂತೆ ಸಾಕ್ಷ್ಯಕರಿಸಲಾಗಿದೆ:

ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವ ಮತ್ತು ಲೈಸೆನ್ಸ್ ಕೊಡುವವನಿಂದ ಲೈಸೆನ್ಸ್ ಪಡೆದಿರುವ ಲೈಸೆನ್ಸಿದಾರನು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯವಹಾರ ಮಾಡುವುದಕ್ಕಾಗಿ ಅಂಗಡಿಯನ್ನು / ಅಂಗಡಿ ಸಹಿತ ಗೋದಾಮನ್ನು / ಗೋದಾಮನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ:

ಲೈಸೆನ್ಸ್ ಕೊಡುವವನು, ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಮಾರುಕಟ್ಟೆ ಕಾರ್ಯನಿರ್ವಾಹಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ----- ಇಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ಸ್ಥಾಪಿಸಿರುವುದರಿಂದ.

ಲೈಸೆನ್ಸಿದಾರನು, ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ಮಾಡುವುದಕ್ಕಾಗಿ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಚಿಲ್ಲರೆ ಅಂಗಡಿಯನ್ನು ಕ್ಯಾಂಟೀನನ್ನು, ತೂಕಮಾಡುವ ಯಂತ್ರವನ್ನು (ವೇಬ್ರಿಜ್), ಚಹಾದ ಅಂಗಡಿಯನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ ಮತ್ತು ಲೈಸೆನ್ಸ್ ಕೊಡುವವನು ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿರುವುದರಿಂದ:

ಲೈಸೆನ್ಸ್ ಕೊಡುವವನು 20___ರ ----- ರಂದು ನಡೆದ ತನ್ನ ಸಭೆಯ ಗೊತ್ತುವಳಿ ಸಂಖ್ಯೆ-----ರಲ್ಲಿ ಹಂಚಿಕೆದಾರನಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಆಧಾರದ ಮೇಲೆ ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ:

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರು ----- ಜಿಲ್ಲೆಯ ಸಹಾಯಕ ನಿರ್ದೇಶಕರು/ಉಪ ನಿರ್ದೇಶಕರು ದಿನಾಂಕ ----- 200 -----ರ ಆದೇಶ ಸಂಖ್ಯೆ ----- ಮೂಲಕ ತಮ್ಮ ಅನುಮತಿ ನೀಡಿರುವುದರಿಂದ:

ಉಭಯ ಪಕ್ಷಕಾರರೂ ಈ ಮುಂದೆ ಹೇಳಿರುವ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಪಾಲಿಸುವುದಕ್ಕೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳಲು ಇಚ್ಛಿಸಿರುವುದರಿಂದ:

ನಿಬಂಧನೆಗಳು ಮತ್ತು ಷರತ್ತುಗಳು:

- 1) ಲೈಸೆನ್ಸ್ ಕೊಡುವವನು, ಲೈಸೆನ್ಸಿದಾರನಿಗೆ ನೀಡಿರುವ ಈ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ 11 ತಿಂಗಳ ಅವಧಿಯದು ಮಾತ್ರವಾದುದಾಗಿದ್ದು, ಇದನ್ನು ಗರಿಷ್ಠ 55 ತಿಂಗಳ ಅವಧಿಗೆ ಒಳಪಟ್ಟು ಈ ಒಪ್ಪಂದದ ದಿನಾಂಕದಿಂದ ಪ್ರತಿ 11 (ಹನ್ನೊಂದು) ತಿಂಗಳಿಗೊಮ್ಮೆ ನವೀಕರಿಸುವಂಥದಾಗಿರತಕ್ಕದ್ದು.
- 2) ಈ ಲೈಸೆನ್ಸಿನ ಅವಧಿ ಮುಕ್ತಾಯವಾದ ನಂತರ ಲೈಸೆನ್ಸಿದಾರನು ಸದರಿ ಆವರಣವನ್ನು ಯಾವುದೇ ಹೆಚ್ಚಿನ ಅವಧಿಗಾಗಿ (ಒಂದು ಬಾರಿಗೆ 11 ತಿಂಗಳಿಗಿಂತ ಹೆಚ್ಚಿಲ್ಲದಂತೆ) ಬಳಸಲು ಲೈಸೆನ್ಸಿನ ನವೀಕರಣಕ್ಕಾಗಿ ಆತನಿಗೆ ಮೊದಲ ಆದ್ಯತೆ ನೀಡತಕ್ಕದ್ದು. ಆದರೆ, ಸದರಿ ಆವರಣಗಳನ್ನು ಅಧಿಭೋಗಕ್ಕೆ ತೆಗೆದುಕೊಳ್ಳುವುದಕ್ಕೂ ಮುಂಚೆ ಆ ಬಗ್ಗೆ ಗೊತ್ತುಪಡಿಸಿದ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಮತ್ತು ನಿಯಮಗಳನ್ನು ಪಾಲಿಸಿರಬೇಕು.
- 3) ಲೈಸೆನ್ಸಿದಾರನು 11 ತಿಂಗಳ ಮತ್ತೊಂದು ಅವಧಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ನವೀಕರಿಸಿಕೊಳ್ಳುವ ಇಚ್ಛೆ ಹೊಂದಿದ್ದರೆ, ಆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಮುಕ್ತಾಯವಾಗುವುದಕ್ಕೆ 2 (ಎರಡು) ತಿಂಗಳಿಗಿಂತ ಕಡಿಮೆಯಿಲ್ಲದಷ್ಟು ಮುಂಚಿತವಾಗಿ ತನ್ನ ಅರ್ಜಿಯನ್ನು ಲೈಸೆನ್ಸ್ ಕೊಡುವವನಿಗೆ ಸಲ್ಲಿಸತಕ್ಕದ್ದು.
- 4) ಲೈಸೆನ್ಸಿದಾರನು, ಅನುಸೂಚಿತ ಆವರಣಕ್ಕೆ ಸಂಬಂಧಪಟ್ಟಂತೆ ಲೈಸೆನ್ಸ್ ಕೊಡುವವನಿಗೆ ಭದ್ರತಾ ಠೇವಣಿಯಾಗಿ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ 10(ಹತ್ತು) ತಿಂಗಳ ಶುಲ್ಕಕ್ಕೆ ಸಮನಾದಷ್ಟು ಮೊತ್ತವನ್ನು ಠೇವಣಿಯಾಗಿಡತಕ್ಕದ್ದು. ಸದರಿ ಭದ್ರತಾ ಠೇವಣಿಗೆ ಯಾವುದೇ ಬಡ್ಡಿ ಇರುವುದಿಲ್ಲ.
- 5) ಲೈಸೆನ್ಸಿದಾರನು, ಖಚಿತವಾದ ಒಂದು ತಿಂಗಳ ಲಿಖಿತ ನೋಟೀಸನ್ನು ನೀಡುವ ಮೂಲಕ, ಆತನು ಅನುಸೂಚಿತ ಆವರಣವನ್ನು ತೆರವು ಮಾಡುವ ಮತ್ತು ಸ್ವಾಧೀನತೆಯನ್ನು ಒಪ್ಪಿಸಿಕೊಡುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಸದರಿ ಭದ್ರತಾ ಮೊತ್ತವನ್ನು ಮರುಪಾವತಿ ಮಾಡುವಂತೆ ಕೋರಲು ಹಕ್ಕುಳ್ಳವನಾಗಿರತಕ್ಕದ್ದು.
- 6) ಲೈಸೆನ್ಸಿದಾರನು ಹಿಂದಿನ ತಿಂಗಳ ಲೈಸೆನ್ಸ್ ಶುಲ್ಕವನ್ನು ಅದರ ನಂತರದ ತಿಂಗಳ 10ನೇ (ಹತ್ತನೇ) ದಿನಾಂಕದೊಳಗೆ ಪಾವತಿ ಮಾಡತಕ್ಕದ್ದು. ಹಾಗೆ ಪಾವತಿ ಮಾಡಲು ತಪ್ಪಿದರೆ, ಲೈಸೆನ್ಸ್ ಕೊಟ್ಟವನು ಪ್ರತಿ ತಿಂಗಳಿಗೆ ಶೇಕಡಾ 10ರಷ್ಟು ದಂಡ ಶುಲ್ಕ ವಿಧಿಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
- 7) ಲೈಸೆನ್ಸಿದಾರನು, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕ ಸಲ್ಲಿಸುವುದರಲ್ಲಿ ಸತತ ಮೂರು ತಿಂಗಳು ವಿಫಲನಾದರೆ, ಲೈಸೆನ್ಸ್ ಕೊಡುವವನು ಬಾಕಿ ಮೊತ್ತವನ್ನು ವಸೂಲು ಮಾಡುವ ತನ್ನ ಹಕ್ಕನ್ನು ಕಾಯ್ದಿರಿಸಿಕೊಳ್ಳುವುದರ ಜೊತೆಗೆ ಭದ್ರತಾ ಠೇವಣಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ಅನುಸೂಚಿತ ಸ್ವತ್ತನ್ನು ಮರು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು.
- 8) ಲೈಸೆನ್ಸಿದಾರನು ಯಾವ ಉದ್ದೇಶಕ್ಕಾಗಿ ಆವರಣವನ್ನು ಹಂಚಿಕೆ ಮಾಡಲಾಗಿದೆಯೋ ಆ ಯಾವುದೇ ಉದ್ದೇಶದ ಹೊರತಾಗಿ ಇತರ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. ಹಂಚಿಕೆ ಮಾಡಿರುವ ಆವರಣವನ್ನು, ಅದನ್ನು ಹಂಚಿಕೆ ಮಾಡಿರುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲವೆಂದು ಕಾರ್ಯದರ್ಶಿಗೆ ಮನದಟ್ಟಾದರೆ,

ಲೈಸನ್ಸ್ ಕೊಡುವವನು ಲೈಸನ್ಸ್‌ದಾರನಿಗೆ, ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸನ್ಸ್‌ನ್ನು ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತಾನೆ.

- 9) ಲೈಸನ್ಸ್ ಶುಲ್ಕವನ್ನು ಕೇಳಿದಾಗ ಬಿಟ್ಟುಕೊಡುವ ಲೈಸನ್ಸ್ ಶುಲ್ಕದ ಶೇಕಡಾ 5ರ ದರದಲ್ಲಿ ಹೆಚ್ಚಿಸುವ ಮೂಲಕ ಪ್ರತಿ 33 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು. ಇದಕ್ಕೆ ಲೈಸನ್ಸ್‌ದಾರನು ಬದ್ಧನಾಗಿರತಕ್ಕದ್ದು.
- 10) ಲೈಸನ್ಸ್ ಕೊಡುವವನು, ಲೈಸನ್ಸ್‌ನ್ನು ರದ್ದುಪಡಿಸಿ ಅನುಸೂಚಿತ ಆವರಣವನ್ನು ಮರುಸ್ವಾಧೀನ ಪಡಿಸಿಕೊಳ್ಳಬೇಕೆಂದು ಇಚ್ಛಿಸಿದಲ್ಲಿ, ಲೈಸನ್ಸ್ ಕೊಡುವವನು ಲೈಸನ್ಸ್‌ದಾರನಿಗೆ ಹೊರಹಾಕುವ ನೋಟೀಸನ್ನು ಜಾರಿಮಾಡಿದ ಮೇಲೆ ಲೈಸನ್ಸ್‌ದಾರನು ಈ ನೋಟೀಸನ್ನು ಜಾರಿ ಮಾಡಿದ ದಿನಾಂಕದಿಂದ 15 (ಹದಿನೈದು) ದಿನಗಳೊಳಗೆ ಅನುಸೂಚಿತ ಆವರಣದ ಖಾಲಿ ಸ್ವಾಧೀನವನ್ನು ಲೈಸನ್ಸ್ ನೀಡುವವನಿಗೆ ವಹಿಸಿಕೊಡತಕ್ಕದ್ದು. ಲೈಸನ್ಸ್‌ದಾರನು ಹಾಗೆ ಮಾಡಲು ವಿಫಲನಾದರೆ, ಲೈಸನ್ಸ್ ಕೊಡುವವನು ಸಮುಚಿತ ಕಾನೂನಿನ ಉಪಬಂಧಗಳ ಮೇರೆಗೆ ಲೈಸನ್ಸ್‌ದಾರನನ್ನು ಹೊರಹಾಕಲು ಸೂಕ್ತ ಕಾನೂನು ವ್ಯವಹರಣೆಗಳನ್ನು ಜರುಗಿಸುವ ಹಕ್ಕನ್ನು ಕಾಯ್ದಿರಿಸಿ ಕೊಂಡಿರುವುದರ ಜೊತೆಗೆ, ಸದರಿ ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಆತನು ಹಕ್ಕುಳ್ಳವನಾಗಿರತಕ್ಕದ್ದು.
- 11) ಲೈಸನ್ಸ್‌ದಾರನು, ಲೈಸನ್ಸ್ ಕೊಡುವವನ ಲಿಖಿತ ಒಪ್ಪಿಗೆ ಇಲ್ಲದೆ ಅನುಸೂಚಿತ ಆವರಣದ ಇಡೀ ಅಥವಾ ಯಾವುದೇ ಒಂದು ಭಾಗವನ್ನು ವಹಿಸಿಕೊಡುವುದಾಗಲೀ ಅಥವಾ ಯಾರೇ ಮೂರನೇ ಪಕ್ಷಕಾರನಿಗೆ/ಪಕ್ಷಕಾರರಿಗೆ ಅನುಸೂಚಿತ ಆವರಣದಲ್ಲಿ ಅಧಿಭೋಗ ಹೊಂದುವುದಕ್ಕೆ ಅಥವಾ ಯಾವುದೇ ತೆರನಾದ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಅನುಮತಿ ನೀಡತಕ್ಕದ್ದಲ್ಲ;
ಲೈಸನ್ಸ್‌ದಾರನು, ಪಾಲುದಾರಿಕೆ ಫರ್ಮ್ ಆಗಿರುವ ಸಂದರ್ಭದಲ್ಲಿ, ಪಾಲುದಾರಿಕೆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದರೆ ಅನದನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು, ಲೈಸನ್ಸ್‌ದಾರನು, ಬದಲಾವಣೆಯಾಗುವುದಕ್ಕೆ ಮೊದಲು ಇದ್ದ ಫರ್ಮ್‌ನ ಪಾಲುದಾರರಾಗಿದ್ದ ವ್ಯಕ್ತಿಗಳೇ ಚಲಾವಣೆಯಾದ ನಂತರವು ಅವರೇ ಮುಂದುವರಿದ ಹೊರತು, ಪುನರ್ರಚಿತ ಪಾಲುದಾರಿಕೆಯ ಪಾಲುದಾರರಿಗೆ ಆವರಣವನ್ನು ವಹಿಸಿಕೊಡುವುದಕ್ಕೆ ಒಪ್ಪತಕ್ಕದ್ದಲ್ಲ.
- 12) ಲೈಸನ್ಸ್‌ದಾರನು, ಲೈಸನ್ಸ್ ಕೊಡುವವನ ಲಿಖಿತ ಒಪ್ಪಿಗೆಯಿಲ್ಲದೆ ಅನುಸೂಚಿತ ಆವರಣದ ಕಟ್ಟಡದ ಒಳಭಾಗ ಅಥವಾ ಹೊರಭಾಗದಲ್ಲಿ ಖಾಯಂ ಅಥವಾ ತಾತ್ಕಾಲಿಕವಾದಂಥ ಯಾವುದೇ ಬದಲಾವಣೆಗಳನ್ನು ಮಾಡತಕ್ಕದ್ದಲ್ಲ.
- 13) ಲೈಸನ್ಸ್‌ದಾರನು ತಾನು ಬಳಸಿದ ವಿದ್ಯುಚ್ಛಕ್ತಿ ಮತ್ತು ನೀರಿಗೆ ಸಂಬಂಧಿಸಿದಂತೆ, ಈ ಸಂಬಂಧ ಲೈಸನ್ಸ್ ಕೊಡುವವನು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳಿಗನುಸಾರವಾಗಿ ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಂದಾಯ ಮಾಡತಕ್ಕದ್ದು.
- 14) ಲೈಸನ್ಸ್‌ದಾರನು, ಅನುಸೂಚಿತ ಆವರಣವನ್ನು, ಯಾವುದೇ ಕಾನೂನುಬಾಹಿರ ಉದ್ದೇಶಗಳಿಗಾಗಿ ಎಂದರೆ ಜೂಜು, ಮದ್ಯ/ಸ್ಪೋಟಕಗಳಿ/ಪಟಾಕಿಗಳು/ಯಾವುದೇ ಇತರೆ ಸ್ಪೋಟಕಗಳಿ/ದಹನ ಸರಕುಗಳನ್ನು/ಸಾಮಗ್ರಿಗಳನ್ನು ಮಾರಾಟಮಾಡುವ/ದಾಸ್ತಾನು ಮಾಡುವ ಯಾವುದೇ ವ್ಯಾಪಾರ ಮಾಡತಕ್ಕದ್ದಲ್ಲ ಅಥವಾ ಅದಕ್ಕಾಗಿ ಅವುಗಳನ್ನು ಬಳಸತಕ್ಕದ್ದಲ್ಲ ಅಥವಾ ಲೈಸನ್ಸ್ ಕೊಡುವವನ ಸ್ವತ್ತಿಗೆ ಅಥವಾ ನೆರೆಹೊರೆಯ ಅಧಿಭೋಗದಾರರ ಪ್ರಾಣ ಮತ್ತು ಆಸ್ತಿಗೆ ಅಪಾಯವುಂಟು ಮಾಡಬಹುದಾದ ಯಾವುದನ್ನೂ ಮಾಡತಕ್ಕದ್ದಲ್ಲ.
- 15) ಲೈಸನ್ಸ್‌ದಾರನು, ಅನುಸೂಚಿತ ಆವರಣವನ್ನು ಯಾವುದೇ ನಷ್ಟಕ್ಕೆ ಭದ್ರತೆಯಾಗಿ ನೀಡಲು ಅಥವಾ ಯಾವುದೇ ಹೊಣೆಗಾರಿಕೆಯನ್ನು ಅಥವಾ ಋಣಭಾರವನ್ನು ಯಾವುದೇ ರೀತಿಯಲ್ಲಿ ಸೃಜಿಸಲು ಹಕ್ಕು ಪಡೆಯತಕ್ಕದ್ದಲ್ಲ.

- 16) ಲೈಸೆನ್ಸ್‌ದಾರನು, ಈ ಲೈಸೆನ್ಸ್‌ನ ಯಾವುದೇ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ ಲೈಸೆನ್ಸ್ ಕೊಡುವವನು ಆತನ ಲೈಸೆನ್ಸ್‌ನ್ನು ರದ್ದುಪಡಿಸುವ ಒಂದು ತಿಂಗಳ ನೋಟೀಸು ನೀಡಿದಾಗ ಆ ಒಂದು ತಿಂಗಳೊಳಗೆ ಅವರಣವನ್ನು ಖಾಲಿ ಮಾಡುವುದಕ್ಕೆ ಲೈಸೆನ್ಸ್‌ದಾರನು ಬದ್ಧನಾಗಿರತಕ್ಕದ್ದು ಅಥವಾ ಇಲ್ಲಿ ನಿರ್ದಿಷ್ಟಪಡಿಸಿದ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕಗಳನ್ನು ಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಲೈಸೆನ್ಸ್‌ದಾರನು ಮೂರು ತಿಂಗಳುಗಳವರೆಗೆ ಸುಸ್ತಿದಾರನಾಗಿದ್ದರೆ, ಲೈಸೆನ್ಸ್‌ದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು, ನಿರ್ವಾಹಕರು ಮಾರುಕಟ್ಟೆ ಸಮಿತಿಗೆ ಲೈಸೆನ್ಸ್ ಶುಲ್ಕದ ಬಾಕಿಯನ್ನು ಪಾವತಿ ಮಾಡುವುದಕ್ಕೆ ಹೊಣೆಯಾಗಿರತಕ್ಕದ್ದು.
- 17) ಸದರಿ ಅವರಣದ ಸಮಗ್ರ ಮೇಲ್ವಿಚಾರಣೆಯು ಮಾರುಕಟ್ಟೆ ಸಮಿತಿಯಲ್ಲಿ ನಿಹಿತವಾಗಿರತಕ್ಕದ್ದು. ಅದರ ಅಧಿಕಾರಿಗಳು/ಸಿಬ್ಬಂದಿಯು, ಎಲ್ಲ ಸಮಂಜಸ ವೇಳೆಗಳಲ್ಲಿ ಸದರಿ ಅವರಣದ ದುರಸ್ತಿ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡುವುದಕ್ಕೆ ಹಕ್ಕುಳ್ಳವರಾಗಿರತಕ್ಕದ್ದು: ಲೈಸೆನ್ಸ್‌ದಾರನು, ಅವರಣವನ್ನು ಸುಸ್ಥಿತಿಯಲ್ಲಿ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮತ್ತು ಲೈಸೆನ್ಸ್ ಅವಧಿ ಮುಕ್ತಾಯಗೊಂಡ ತರುವಾಯ ಅಥವಾ ಲೈಸೆನ್ಸ್ ಕೊಡುವವನು ಸದರಿ ಅವರಣವನ್ನು ಖಾಲಿ ಮಾಡುವಂತೆ ಕೇಳಿದಾಗ ಅವನಿಗೆ ಅಂಗಡಿಯನ್ನು ಸುಸ್ಥಿತಿಯಲ್ಲಿ ವಹಿಸಿಕೊಡುವುದಕ್ಕೆ ಬದ್ಧನಾಗಿರತಕ್ಕದ್ದು.
- 18) ಲೈಸೆನ್ಸ್‌ಧರನೂ ಸಹ ಲೈಸೆನ್ಸ್ ಕೊಡುವವನಿಗೆ ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸೆನ್ಸ್‌ನ್ನು ರದ್ದುಗೊಳಿಸಬಹುದು. ಲೈಸೆನ್ಸ್‌ನ ಅವಧಿ ಮುಗಿದ ತರುವಾಯ ತನ್ನಷ್ಟಕ್ಕೇನೇ ಲೈಸೆನ್ಸ್ ರದ್ದಾಗಿದೆಯೆಂದು ಭಾವಿಸತಕ್ಕದ್ದು.

ಅನುಸೂಚಿ

ಅಂಗಡಿ ಸಂಖ್ಯೆ
ಚೆಕ್ಕುಬಂದಿ

ಅಳತೆ

ಪೂರ್ವಕ್ಕೆ:
ಪಶ್ಚಿಮಕ್ಕೆ:
ಉತ್ತರಕ್ಕೆ:
ದಕ್ಷಿಣಕ್ಕೆ:

ಇದಕ್ಕೆ ಸಾಕ್ಷಿಯಾಗಿ ಲೈಸೆನ್ಸ್ ಕೊಡುವವನು ಮತ್ತು ಲೈಸೆನ್ಸ್‌ದಾರ ಇಬ್ಬರೂ _____
ರಲ್ಲಿ 200 _____ರ _____ ದಿನದಂದು ಈ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್
ಒಪ್ಪಂದಕ್ಕೆ ಸಹಿ ಮಾಡಿರುತ್ತಾರೆ.

ಸಾಕ್ಷಿಗಳು

- 1)
- 2)

ಲೈಸೆನ್ಸ್‌ದಾರ

ಲೈಸೆನ್ಸ್‌ಕೊಡುವವನು

ನಮೂನೆ ಸಂಖ್ಯೆ-IX
(ನಿಯಮ 8(3)ನ್ನು ನೋಡಿ)
ಅರ್ಜಿದಾರರ ಜೇಷ್ಠತಾ ಪಟ್ಟಿ

----- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ಕ್ರ. ಸಂ	ಅರ್ಜಿದಾರನ ಹೆಸರು ಮತ್ತು ಪೂರ್ಣ ವಿಳಾಸ	ನೋಂದಣಿ ಚೀಟಿ ಸಂಖ್ಯೆ	ಲೈಸೆನ್ಸ್ ಸಂಖ್ಯೆ ಮತ್ತು ದಿನಾಂಕ	ಅರ್ಜಿದಾರನ ಸ್ಥಾನಮಾನ	ಎಷ್ಟು ವರ್ಷಗಳಿಂದ ಆತನು ಲೈಸೆನ್ಸಿದಾರನಾಗಿರುವನು	ಹಂಚಿಕೆಗಾಗಿ ಮಾಡಲಾಗಿರುವ ಪ್ರಯತ್ನಗಳ ಸಂಖ್ಯೆ	ಕಳೆದ ಮೂರು ವರ್ಷಗಳಿಗಾಗಿ ಸಂದಾಯ ಮಾಡಿರುವ ಮಾರುಕಟ್ಟೆ ಶುಲ್ಕ			3 ವರ್ಷದ ಸರಾಸರಿ ಮಾರುಕಟ್ಟೆ ಶುಲ್ಕ	ಗಳಿಸಿದ ಒಟ್ಟು ಅಂಕಗಳು	ಷರಾ
							200	200	200			
1	2	3	4	5	6	7	8	9	10	11	12	13

ಕಾರ್ಯದರ್ಶಿ